

[www.karunaduexams.com](http://www.karunaduexams.com)

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-  
ಅಕ್ಟೋಬರ್, 2017

[www.karunaduexams.com](http://www.karunaduexams.com)

**ಹೆಚ್ಚಿನ ಮಾಹಿತಿಗಾಗಿ,**

ನೀಮಗೆ ಯಾವುದೇ ಸಹಾಯದ ಅಗತ್ಯವಿದ್ದರೆ,

WhatsApp ಮತ್ತು ಸಂದೇಶವನ್ನು ಮಾಡಿ, ದಯವಿಟ್ಟು ಕರೆ ಮಾಡಬೇಡಿ

Mohan Kumar: Mobile: +91- 98805 33259 (Content related queries)

Chandrashekhhar Nayak: Mobile: +91-9448880551 / 9844915689 (Technical and Marketing related queries)

Ramakant: Mobile: +91-9972355744(Management related queries)

[www.karunaduexams.com](http://www.karunaduexams.com)

1. ಪ್ರತಿಷ್ಠಿತ "ಇಂಟರ್ನ್ಯಾಷನಲ್ ಬಿಸಿನೆಸ್ ಪರ್ಸನ್ ಆಫ್ ದಿ ಇಯರ್" ಪ್ರಶಸ್ತಿಯನ್ನು ಪಡೆದುಕೊಂಡ ಭಾರತೀಯ ಉದ್ಯಮಿಯಾರು?

ಅ) ರಾಜೇಶ್ ಕನ್ನಾ

ಆ) ಗೌತಮ್ ಕುಲಕರ್ಣಿ

ಇ) ಬಿರೇಂದ್ರ ಸಸ್ತಾಲ್

ಈ) ಉಮೇಶ್ ಚಂದ್ರ

ಬಿರೇಂದ್ರ ಸಸ್ತಾಲ್

ಘಾನಾ ಮೂಲದ ಭಾರತೀಯ ವಾಣಿಜ್ಯೋದ್ಯಮಿಯಾದ ಬಿರೇಂದ್ರ ಸಸ್ತಾಲ್ ಅವರು ಲಂಡನಿನ ಏಷಿಯಾ ಅಚೀವರ್ಸ್ ಪ್ರಶಸ್ತಿಗಳಲ್ಲಿ ಪ್ರತಿಷ್ಠಿತ ಇಂಟರ್ನ್ಯಾಷನಲ್ ಬಿಸಿನೆಸ್ ಪರ್ಸನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

2. ಈ ಕೆಳಗಿನ ಯಾರು "ಸಶಸ್ತ್ರ ಸೀಮಾ ಬಲ (SSB)" ದ ನೂತನ ನಿರ್ದೇಶಕ ಜನರಲ್ (ಡಿಜಿ) ಆಗಿ ನೇಮಕಗೊಂಡಿದ್ದಾರೆ?

ಅ) ಅಮಿತ್ ಕಿರಣ್

ಆ) ಶೇಖರ್ ಬಸು

ಇ) ಆರ್ ಕೆ ಮಿಶ್ರಾ

ಈ) ರಮಣ್ ಮಹರ್ಷಿ

ಆರ್ ಕೆ ಮಿಶ್ರಾ

ಉತ್ತರ ಪ್ರದೇಶದ 1984 ಬ್ಯಾಚ್ ಐಪಿಎಸ್ ಅಧಿಕಾರಿ, ರಜನಿ ಕಾಂತ್ ಮಿಶ್ರಾ ರವರು ಸಶಸ್ತ್ರ ಸೀಮಾ ಬಲದ ನೂತನ ನಿರ್ದೇಶಕ ಜನರಲ್ (ಡಿ.ಜಿ) ಆಗಿ ನೇಮಕಗೊಂಡಿದ್ದಾರೆ.

3. ಅಂತಾರಾಷ್ಟ್ರೀಯ ಹಿರಿಯರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಸೆಪ್ಟೆಂಬರ್ 29

ಆ) ಸೆಪ್ಟೆಂಬರ್ 30

ಇ) ಅಕ್ಟೋಬರ್ 1

ಈ) ಅಕ್ಟೋಬರ್ 2

ಅಕ್ಟೋಬರ್ 1

ಅಂತಾರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಅಕ್ಟೋಬರ್ 1, 2017 ರಂದು ಆಚರಿಸಲಾಗುತ್ತಿದೆ. ಹಿರಿಯರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. 2017ರ ಥೀಮ್ Stepping into the Future: Tapping the Talents, Contributions and Participation of Older Persons in Society".

4. ವಿಶ್ವ ಸರ್ಕಾರ ಶೃಂಗಸಭೆ (World Government Summit) 6 ನೇ ಆವೃತ್ತಿಯ ಆತಿಥ್ಯ ವಹಿಸುವ ರಾಷ್ಟ್ರ ಯಾವುದು?

ಅ) ಇರಾನ್

ಆ) ಮೆಕ್ಸಿಕೊ

ಇ) ಯುಎಇ

ಈ) ಆಸ್ಟ್ರೇಲಿಯಾ

ಯುಎಇ

ವಿಶ್ವ ಸರ್ಕಾರ ಶೃಂಗಸಭೆಯ (WHS) ಆರನೇ ಆವೃತ್ತಿ ಫೆಬ್ರವರಿ 11 ರಿಂದ 13, 2018 ಯುಎಇ ದುಬೈನಲ್ಲಿ ನಡೆಯಲಿದೆ. ಭಾರತವು ಈ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಲಿದೆ.

5. ಮಹಾತ್ಮಾ ಗಾಂಧಿಯವರ ಜನ್ಮದಿನೋತ್ಸವದ ಅಂಗವಾಗಿ ಬಾಲ್ಯ ವಿವಾಹ ಮತ್ತು ವರದಕ್ಷಿಣೆ ವಿರುದ್ಧ ರಾಜ್ಯ ವ್ಯಾಪ್ತಿ ಅಭಿಯಾನವನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

ಅ) ಹರಿಯಾಣ

ಆ) ಗುಜರಾತ್

ಇ) ಬಿಹಾರ

ಈ) ರಾಜಸ್ಥಾನ

ಬಿಹಾರ

ಮಹಾತ್ಮಾ ಗಾಂಧಿಯವರ ಜನ್ಮದಿನೋತ್ಸವದ ಸಂದರ್ಭದಲ್ಲಿ ಬಾಲ್ಯ ವಿವಾಹ ಮತ್ತು ವರದಕ್ಷಿಣೆ ವಿರುದ್ಧ ಬಿಹಾರ ಸರ್ಕಾರವು ರಾಜ್ಯದಾದ್ಯಂತ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ಅಥವಾ 21 ವರ್ಷಕ್ಕಿಂತ ಕೆಳಗಿರುವ ಹುಡುಗನನ್ನು ವಿವಾಹವಾಗಲು ಅಥವಾ ವರದಕ್ಷಿಣೆ ಪಡೆಯಲು ಪಾಲೊಳ್ಳಬಾರದೆಂದು ಜನರಿಂದ ಪ್ರತಿಜ್ಞೆ ಪಡೆಯಲಾಗುವುದು.

6. ಕಾರ್ಲಾಪತ್ ವನ್ಯಜೀವಿ ಧಾಮ (Karlapat Wildlife Sanctuary) ಯಾವ ರಾಜ್ಯದಲ್ಲಿದೆ?

ಅ) ಪಶ್ಚಿಮ ಬಂಗಾಳ

ಆ) ಒಡಿಶಾ

ಇ) ಹಿಮಾಚಲ ಪ್ರದೇಶ

ಈ) ಪಂಜಾಬ್

ಒಡಿಶಾ

7. ಈ ಕೆಳಗಿನ ಯಾರಿಗೆ ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ನ ಗೌರವ ಸದಸ್ಯತ್ವ ನೀಡಲಾಯಿತು?

ಅ) ಚಿ ಸು ಕೃಷ್ಣಸೆಟ್ಟಿ

ಆ) ಕಲ್ಯಾಣಿ ಭಾರ್ಗವ್

ಇ) ರಾಜೀವ್ ಶುಕ್ಲಾ

ಈ) ಮನೋಹರ್ ಜೋಶಿ

ಚಿ ಸು ಕೃಷ್ಣಸೆಟ್ಟಿ

ಲಲಿತಕಲಾ ಅಕಾಡೆಮಿ ಮುಖ್ಯಸ್ಥರೂ ಆದ ಹಿರಿಯ ಕಲಾವಿದ ಚಿ.ಸು.ಕೃಷ್ಣಸೆಟ್ಟಿ ಅವರಿಗೆ 'ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್' ನ ಗೌರವ ಸದಸ್ಯತ್ವ ನೀಡಲಾಗಿದೆ. ಝಬಿನ್ ಮೆಹ್ತಾ, ಬಾನ್ ಕಿ ಮೂನ್ ಮುಂತಾದ 84 ಗಣ್ಯರು ಮತ್ತು ಕಲಾವಿದರು ಈವರೆಗೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತದಿಂದ ಸತೀಶ್ ಗುಜ್ರಾಲ್, ಓ.ಪಿ.ಶರ್ಮ ಅವರ ನಂತರ ಈ ಗೌರವವನ್ನು ಪಡೆದಿರುವ ಮೂರನೆಯವರು ಕೃಷ್ಣಸೆಟ್ಟಿ.

8. 3ನೇ ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆ 2017-2031 (NWAP) ಅನ್ನು ಯಾವ ಸಮಿತಿ ಸಿದ್ಧಪಡಿಸಿದೆ?

ಅ) ಜಿ ಸಿ ಕಲಾ ಸಮಿತಿ

ಆ) ರವೀಂದ್ರ ಕರಾರಿ ಸಮಿತಿ

ಇ) ಕಿರಣ್ ರಾವತ್ ಸಮಿತಿ

ಈ) ಉಮೇಶ್ ಚೆಂಗಲ ಸಮಿತಿ

ಜಿ ಸಿ ಕಲಾ ಸಮಿತಿ

3ನೇ ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆ 2017-2031 ಅನ್ನು ಇತ್ತೀಚೆಗೆ ನವದೆಹಲಿಯ ಜಾಗತಿಕ ವನ್ಯಜೀವಿ ಕಾರ್ಯಕ್ರಮ ಸಮ್ಮೇಳನದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಡಾ. ಹರ್ಷವರ್ಧನ್ ರವರು ಅನಾವರಣಗೊಳಿಸಿದರು. ಈ ಕ್ರಿಯಾಯೋಜನೆಯನ್ನು ತಯಾರಿಸುವ ಸಲುವಾಗಿ 12 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಚಿವಾಲಯದ ಮಾಜಿ ಕಾರ್ಯದರ್ಶಿ JC ಕಲಾ ಸಮಿತಿಯ ಅಧ್ಯಕ್ಷರಾಗಿದ್ದರು.

9. ದೇಶದಲ್ಲಿ ವಿಪತ್ತು ನಿರ್ವಹಣೆಯನ್ನು ಒದಗಿಸಲು ಬಿಎಸ್‌ಎನ್‌ಎಲ್ ಸಂಸ್ಥೆಯು ವಿಹಾನ್ ನೆಟ್ವರ್ಕ್ ಲಿಮಿಟೆಡ್ (ಬಿಎನ್‌ಎಲ್) ಸಹಭಾಗಿತ್ವದಲ್ಲಿ ಯಾವ ಸೇವೆಯನ್ನು ಪ್ರಾರಂಭಿಸಲಿದೆ?

ಅ) ಅಲರ್ಟ್ 111

ಆ) ರಿಲೀಫ್ 123

ಇ) ಪ್ರೊಟೆಕ್ಟ್ 123

ಈ) ರೆಸ್ಕ್ಯೂ 111

ರಿಲೀಫ್ 123

ಭಾರತದಲ್ಲಿ ವಿಪತ್ತು ನಿರ್ವಹಣೆ ಒದಗಿಸಲು "ರಿಲೀಫ್ 123" ಸೇವೆಯನ್ನು ಪ್ರಾರಂಭಿಸಲು ಭಾರತ್ ಸಂಚಾರ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಮತ್ತು ವಿಹಾನ್ ನೆಟ್ವರ್ಕ್ಸ್ ಲಿಮಿಟೆಡ್ (ವಿಎನ್‌ಎಲ್) ಒಡಂಬಡಿಕೆ ಒಪ್ಪಂದಕ್ಕೆ ಸಹಿ ಮಾಡಿವೆ. "

10. ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿ ಯಾರು?

ಅ) ವೇದಾ ಕೃಷ್ಣಮೂರ್ತಿ

ಆ) ರಾಯ್ ಸಿಂಗ್

ಇ) ನಿವೇದಿತಾ

ಈ) ಕಿಶೋರಿ ಜೈನ್

ರಾಯ್ ಸಿಂಗ್

11. ಇತ್ತೀಚೆಗೆ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ತೆರೆದಿರುವ "ಬೆಂಘಾಜಿ" ಬಂದರು ಆಫ್ರಿಕಾದ ಯಾವ ದೇಶದಲ್ಲಿದೆ?

ಅ) ಫ್ರಾನ್ಸ್

ಆ) ಲಿಬಿಯಾ

ಇ) ನೈಜೀರಿಯಾ

ಈ) ಸೂಡನ್

ಲಿಬಿಯಾ

ಲಿಬಿಯಾದ ಬೆಂಘಾಜಿ ಬಂದರನ್ನು ಸೆಪ್ಟೆಂಬರ್ 30, 2017 ರಂದು ಮೂರು ವರ್ಷಗಳ ನಂತರ ಅಧಿಕೃತವಾಗಿ ತೆರೆಯಲಾಯಿತು. 2011ರ ಕ್ರಾಂತಿಯ ನಂತರ ಈ ಬಂದರನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು.

12. ಹಿಂದುಳಿದ ವರ್ಗಗಳ (ಒಬಿಸಿ) ಉಪ ವರ್ಗೀಕರಣವನ್ನು ಪರಿಶೀಲಿಸುವ ಸಲುವಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನೇಮಿಸಿರುವ ಆಯೋಗದ ಅಧ್ಯಕ್ಷರು ಯಾರು?

ಅ) ಜಿ ರೋಹಿಣಿ

ಆ) ಸುಶೀಲಕಾಂತ್

ಇ) ರಂಜಿತ್ ಬ್ಯಾನರ್ಜಿ

ಈ) ಅಮಿತಾ ಪ್ರಸಾದ್

ಜಿ ರೋಹಿಣಿ

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಇತ್ತೀಚೆಗೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಉಪ-ವರ್ಗೀಕರಣವನ್ನು ಪರಿಶೀಲಿಸುವ ಸಲುವಾಗಿ ಆಯೋಗವನ್ನು ನೇಮಿಸಿದ್ದಾರೆ. ಜಸ್ಟಿಸ್

(ನಿವೃತ್ತಿ) ಜಿ. ರೋಹಿಣಿ ಆಯೋಗದ ಅಧ್ಯಕ್ಷರಾಗಿದ್ದಾರೆ. ಆಯೋಗವು 12 ವಾರಗಳಲ್ಲಿ ವರದಿ ಸಲ್ಲಿಸಲಿದೆ. ಕೇಂದ್ರೀಯ ಪಟ್ಟಿಯಲ್ಲಿ ಸೇರಿಸಿದಂತಹ ವರ್ಗಗಳಿಗೆ ಸಂಬಂಧಿಸಿದಂತೆ ಒಬಿಸಿಗಳ ವರ್ಗದಲ್ಲಿ ಸೇರಿರುವ ಜಾತಿಗಳ ಅಥವಾ ಸಮುದಾಯಗಳ ನಡುವೆ ಮೀಸಲಾತಿಯ ಲಾಭಗಳನ್ನು ವಿತರಿಸುವ ವ್ಯಾಪ್ತಿಯನ್ನು ಆಯೋಗವು ಪರಿಶೀಲಿಸುತ್ತದೆ.

13. 2017 ವಿಶ್ವಸಂಸ್ಥೆಯ "ವಿಶ್ವ ಆವಾಸಸ್ಥಾನ ದಿನ (WHD)" ಥೀಮ್ \_\_\_\_\_?

- ಅ) Housing for All
  - ಆ) Housing Policies: Affordable Homes
  - ಇ) Housing for Sustainable Development
  - ಈ) Housing and Growth
- Housing Policies: Affordable Homes

2017 ವಿಶ್ವ ಆವಾಸಸ್ಥಾನ ದಿನ (WHD)ವನ್ನು ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ. 2017 ಥೀಮ್ "ವಸತಿ ನೀತಿಗಳು: ಕೈಗೆಟುಕಬಲ್ಲ ಮನೆಗಳು (Housing Policies: Affordable Homes)" ಆಗಿದೆ. ವಿಶ್ವಸಂಸ್ಥೆಯು (ಯುಎನ್) ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರ ಅಧಿಕೃತವಾಗಿ ವಿಶ್ವ ಆವಾಸಸ್ಥಾನ ದಿನ ಎಂದು ಗೊತ್ತುಪಡಿಸಿದೆ.

14. ಮೊದಲ ಬಾರಿಗೆ ಭಾರತ ಮತ್ತು ನೆರೆನು ಯಾವ ದೇಶ ಜಾಗತಿಕವಾಗಿ ಗುರುತಿಸಲ್ಪಟ್ಟ ವಿಧಾನವನ್ನು ಬಳಸಿಕೊಂಡು ಜಂಟಿ ಹುಲಿ ಗಣತಿಯನ್ನು ನಡೆಸಲಿವೆ?

- ಅ) ಚೀನಾ
  - ಆ) ಶ್ರೀಲಂಕಾ
  - ಇ) ನೇಪಾಳ
  - ಈ) ಮ್ಯಾನ್ಮಾರ್
- ನೆಪಾಳ

ಇದೇ ಮೊದಲ ಬಾರಿಗೆ ನೇಪಾಳ ಮತ್ತು ಭಾರತವು ತಮ್ಮ ರಾಷ್ಟ್ರೀಯ ಉದ್ಯಾನವನಗಳು, ಅರಣ್ಯ ಪ್ರದೇಶ ಮತ್ತು ಸಂರಕ್ಷಿತ ಪ್ರದೇಶಗಳಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ವಿಧಾನವನ್ನು ಬಳಸಿಕೊಂಡು ನವೆಂಬರ್ 2017 ರಿಂದ ಕ್ಯಾಮೆರಾ ಟ್ರ್ಯಾಪಿಂಗ್ ವಿಧಾನದಲ್ಲಿ ಜಂಟಿ ಹುಲಿ ಗಣತಿಯನ್ನು ನಡೆಸಲಿವೆ. ಚಿತ್ತಾನ್ ರಾಷ್ಟ್ರೀಯ ಉದ್ಯಾನವನ ಮತ್ತು ಪಾರ್ಸಾ ವನ್ಯಜೀವಿ ವಲಯ ಪ್ರದೇಶ ಇವು ನೇಪಾಳದಲ್ಲಿ ಹುಲಿಗಳ ಆವಾಸಸ್ಥಾನಗಳಾಗಿವೆ, ಇವು ಬಿಹಾರದ ಬಾಲ್ಮಿಕಿ ಹುಲಿ ಸಂರಕ್ಷಿತ ಪ್ರದೇಶದ ಸಮೀಪದಲ್ಲಿದೆ. ಅಂತೆಯೇ, ನೇಪಾಳದ ಬಾರ್ಡಿರಾ ರಾಷ್ಟ್ರೀಯ ಉದ್ಯಾನವನವು ಭಾರತದ ಕರ್ನಾಟಕ ವನ್ಯಜೀವಿ ಅಭಯಾರಣ್ಯಕ್ಕೆ ಸಮೀಪದಲ್ಲಿದೆ.

15. ಕೇಂದ್ರ ಪರಿಸರ ಸಚಿವಾಲಯ "SECURE ಹಿಮಾಲಯ ಯೋಜನೆ"ಯನ್ನು ಈ ಕೆಳಗಿನ ಯಾವ ಸಂಸ್ಥೆಯ ಸಹಯೋಗದೊಂದಿಗೆ ಆರಂಭಿಸಿದೆ?

ಅ) ವಿಶ್ವಬ್ಯಾಂಕ್

ಆ) ಯುಎನ್ ಡೆವಲಪ್‌ಮೆಂಟ್ ಪ್ರೋಗ್ರಾಂ

ಇ) ಯುನೆಸ್ಕೋ

ಈ) ವಿಶ್ವಸಂಸ್ಥೆ

ಯುಎನ್ ಡೆವಲಪ್‌ಮೆಂಟ್ ಪ್ರೋಗ್ರಾಂ

ಕೇಂದ್ರ ಪರಿಸರ ಸಚಿವ ಡಾ. ಹರ್ಷ ವರ್ಧನ್ ಅವರು ನವದೆಹಲಿಯಲ್ಲಿ ಜಾಗತಿಕ ವನ್ಯಜೀವಿ ಕಾರ್ಯಕ್ರಮ (ಜಿಡಬ್ಲ್ಯುಪಿ) ಸಮಾವೇಶದಲ್ಲಿ ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ) ಸಹಯೋಗದೊಂದಿಗೆ ಸೆಕ್ಯೂರ್ ಹಿಮಾಲಯ ಯೋಜನೆಗೆ ಚಾಲನೆ ನೀಡಿದರು. 6-ವರ್ಷಗಳ ಯೋಜನೆಯ ಉದ್ದೇಶವು ನಿರ್ದಿಷ್ಟ ಭೂದೃಶ್ಯಗಳಿಗೆ ಮೀಸಲಾದ ಉನ್ನತ ಮಟ್ಟದ ಹಿಮಾಲಯ ಪರಿಸರ ವ್ಯವಸ್ಥೆಯ ಜೀವನೋಪಾಯ, ಸಂರಕ್ಷಣೆ, ಸಮರ್ಥನೀಯ ಬಳಕೆ ಮತ್ತು ಪುನಃಸ್ಥಾಪನೆ ಮಾಡುವುದು. ಇದು ಚಿತಾಂಗ್ (ಜಮ್ಮು ಮತ್ತು ಕಾಶ್ಮೀರ್), ಲಾಹೌಲ್ - ಪಾಂಗಿ ಮತ್ತು ಕಿನ್ನೋರ್ (ಹಿಮಾಚಲ ಪ್ರದೇಶ), ಗಂಗೋತ್ರಿ - ಗೋವಿಂದ ಮತ್ತು ಪಿಥೋರಘರ್ (ಉತ್ತರಾಖಂಡ್) ದಾರ್ಮಾ - ಬೈನ್ಸ್ ವ್ಯಾಲಿ ಮತ್ತು ಕಾಂಚನ್ಗುಂಗಾ - ಅಪ್ಪರ್ ಟೀಸ್ತಾ ವ್ಯಾಲಿ (ಸಿಕ್ಕಿಂ) ಒಳಗೊಂಡಿದೆ. ಹಿಮ ಚಿರತೆ ಮತ್ತು ಇತರ ಅಳಿವಿನಂಚಿನಲ್ಲಿರುವ ಪ್ರಭೇದಗಳು ಮತ್ತು ಅವುಗಳ ಆವಾಸಸ್ಥಾನಗಳ ರಕ್ಷಣೆಗೆ ಯೋಜನೆ ಗಮನ ಹರಿಸಲಿದೆ. ಆ ಪ್ರದೇಶದಲ್ಲಿನ ಜನರ ಜೀವನೋಪಾಯವನ್ನು ಭದ್ರಪಡಿಸುವುದು ಮತ್ತು ವನ್ಯಜೀವಿ ಅಪರಾಧವನ್ನು ಕಡಿಮೆ ಮಾಡಲು ಜಾರಿಗೊಳಿಸುವಿಕೆಯನ್ನು ಖಚಿತಪಡಿಸಲಿದೆ.

16. ಈ ಕೆಳಗಿನ ಯಾರು ವಿಶ್ವ ಆರೋಗ್ಯ ಸಂಸ್ಥೆ (WHO)ಯ ಉಪ ನಿರ್ದೇಶಕಿಯಾಗಿ ನೇಮಕಗೊಂಡ ಭಾರತದ ಮೊದಲಿಗರು ಎನಿಸಿದ್ದಾರೆ?

ಅ) ಸೌಮ್ಯ ಸ್ವಾಮಿನಾಥನ್

ಆ) ರೇಣುಕಾ ಶರ್ಮಾ

ಇ) ಸುರೇಖಾ ಕುಲಕರ್ಣಿ

ಈ) ಸಂಜನಾ ಸಿಂಗ್

ಸೌಮ್ಯ ಸ್ವಾಮಿನಾಥನ್

ಪ್ರಸ್ತುತ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನ ಡೈರೆಕ್ಟರ್ ಜನರಲ್ (ಡಿಜಿ) ಆಗಿರುವ ಡಾ ಸೌಮ್ಯ ಸ್ವಾಮಿನಾಥನ್ ರವರು ವಿಶ್ವ ಆರೋಗ್ಯ ಸಂಸ್ಥೆ (WHO)ಯ ಉಪ ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ. ಡಾ. ಸ್ವಾಮಿನಾಥನ್ ಅವರು ಶಿಶುವೈದ್ಯರಾಗಿದ್ದಾರೆ ಮತ್ತು ಕ್ಷಯರೋಗ ಮತ್ತು HIV ಸಂಶೋಧನೆಗೆ



ಹೆಸರುವಾಸಿಯಾಗಿದ್ದಾರೆ. ಇವರು ಖ್ಯಾತ ತಳಿವಿಜ್ಞಾನಿ ಮತ್ತು ಹಸಿರು ಕ್ರಾಂತಿಯ ಪಿತಾಮಹ ಎಂಎಸ್ ಸ್ವಾಮಿನಾಥನ್ ಅವರ ಪುತ್ರಿ.

17. ಈ ಮುಂದಿನ ಯಾರು ಭಾರತೀಯ ಸ್ಟೇಟ್ ಬ್ಯಾಂಕಿನ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?

ಅ) ಅರುಣ್ ಕುಮಾರ್

ಆ) ಸಂದೀಪ್ ಭಾರ್ಗವ್

ಇ) ರಜನೀಶ್ ಕುಮಾರ್

ಈ) ಶೈಲಜಾ ಕುಲಕರ್ಣಿ

ರಜನೀಶ್ ಕುಮಾರ್

ಭಾರತೀಯ ಸ್ಟೇಟ್ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ರಜನೀಶ್ ಕುಮಾರ್ ನೇಮಕವಾಗಿದ್ದಾರೆ. ಅರುಂಧತಿ ಭಟ್ನಾಗರ್ ಅವರ ಅಧಿಕಾರಾವಧಿ ಕೊನೆಗೊಂಡಿದ್ದು, ಅವರ ಸ್ಥಾನಕ್ಕೆ ರಜನೀಶ್ ಅವರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

18. ರೈನರ್ ವೀಸ್, ಬೆರ್ಲಿನ್ ಸಿ ಬೆರಿಷ್ ಮತ್ತು ಕಿಪ್ ಎಸ್ ಥೋರ್ನ್ ಅವರಿಗೆ 2017 ಭೌತಶಾಸ್ತ್ರ, ನೊಬೆಲ್ ಅನ್ನು ಯಾವ ಸಂಶೋಧನೆಗಾಗಿ ನೀಡಲಾಗಿದೆ?

ಅ) ಗುರುತ್ವಾಕರ್ಷಕ ತರಂಗಗಳ ಸಂಶೋಧನೆ

ಆ) ಅಣು ಗಡಿಯಾರ ಸಂಶೋಧನೆ

ಇ) ಬೆಳಕಿನ ತರಂಗ ಸಂಶೋಧನೆ

ಈ) ಕ್ರಿಯೋಜನಿಕ್ ವಿಭಾಗದಲ್ಲಿ ಸಂಶೋಧನೆ

ಗುರುತ್ವಾಕರ್ಷಕ ತರಂಗಗಳ ಸಂಶೋಧನೆ

ಗುರುತ್ವಾಕರ್ಷಣ ಅಲೆಗಳ ಸಂಶೋಧನೆಗಾಗಿ ಅಮೆರಿಕದ ಖಭೌತ ವಿಜ್ಞಾನಿಗಳಾದ ಬ್ಯಾರಿ ಬ್ಯಾರಿಸ್, ಕಿಪ್ ಥೋರ್ನ್ ಮತ್ತು ರೈನರ್ ವೈಸ್ ಅವರು ನೊಬೆಲ್ ಭೌತವಿಜ್ಞಾನ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಬ್ರಹ್ಮಾಂಡದಲ್ಲಿನ ಕಪ್ಪು ರಂಧ್ರಗಳ ಪರಸ್ಪರ ಡಿಕ್ಕಿ ಅಥವಾ ಅವುಗಳ ಸ್ಪೋಟದಿಂದ ಉಂಟಾಗುವ ಗುರುತ್ವಾಕರ್ಷಣ ಅಲೆಗಳ ಕುರಿತ ಸಂಶೋಧನೆಗೆ ಮೂವರಿಗೂ ಈ ಗೌರವ ಸಂದಿದೆ.

19. ವಿಶ್ವ ಪ್ರಾಣಿ ದಿನ (World Animal Day) ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಅಕ್ಟೋಬರ್ 3

ಆ) ಅಕ್ಟೋಬರ್ 4

ಇ) ಅಕ್ಟೋಬರ್ 5

ಈ) ಅಕ್ಟೋಬರ್ 6

ಅಕ್ಟೋಬರ್ 4

ವಿಶ್ವದಾದ್ಯಂತ ಪ್ರತಿ ವರ್ಷ ಅಕ್ಟೋಬರ್ 4 ರಂದು ವಿಶ್ವ ಪ್ರಾಣಿ ದಿನ (WAD)ವನ್ನು ಆಚರಿಸಲಾಗುತ್ತದೆ.

20. ಈಶಾನ್ಯ ಭಾರತ ಪ್ರದೇಶದಲ್ಲಿ ನೀರಿನ ಸಂಪನ್ಮೂಲಗಳ ಸರಿಯಾದ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಯಾವ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ?

ಅ) ಪ್ರಮೋದ್ ನಾಯಕ್ ಸಮಿತಿ

ಆ) ರಾಜೀವ್ ಕುಮಾರ್ ಸಮಿತಿ

ಇ) ಸುರೇಶ್ ಕುಮಾರ್ ಸಮಿತಿ

ಈ) ಶ್ರೀನಿವಾಸ್ ರಾವ್ ಸಮಿತಿ

ರಾಜೀವ್ ಕುಮಾರ್ ಸಮಿತಿ

ಈಶಾನ್ಯ ಪ್ರದೇಶದಲ್ಲಿ ನೀರಿನ ಸಂಪನ್ಮೂಲಗಳ ಸರಿಯಾದ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಿದೆ. ಸಮಿತಿ ನೇತೃತ್ವದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ನೇತೃತ್ವ ವಹಿಸಲಿದ್ದಾರೆ. ಸಮಿತಿಯು ಜಲವಿದ್ಯುತ್, ಕೃಷಿ, ಜೈವಿಕ ವೈವಿಧ್ಯ ಸಂರಕ್ಷಣೆ, ಪ್ರವಾಹ ಹಾನಿ, ಒಳನಾಡಿನ ನೀರು ಸಾರಿಗೆ, ಅರಣ್ಯ, ಮೀನುಗಾರಿಕೆ ಮತ್ತು ಪರಿಸರ ಪ್ರವಾಸೋದ್ಯಮದ ರೂಪದಲ್ಲಿ ಸೂಕ್ತವಾದ ನೀರಿನ ನಿರ್ವಹಣೆಯ ಪ್ರಯೋಜನಗಳನ್ನು ಸರಳೀಕರಿಸುವಲ್ಲಿ ಅಧ್ಯಯನ ನಡೆಸಲಿದೆ ಉನ್ನತ ಮಟ್ಟದ ಸಮಿತಿಯು ಜೂನ್ 2018 ರೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ.

21. ಸಾರ್ಕ್ ರಾಷ್ಟ್ರಗಳ ಸ್ಪೀಕರ್ ಮತ್ತು ಸಂಸದರ 8ನೇ ಸಮ್ಮೇಳನದ ಆತಿಥ್ಯವಹಿಸಿರುವ ನಗರ ಯಾವುದು?

ಅ) ಕೊಲೊಂಬೊ

ಆ) ನವದೆಹಲಿ

ಇ) ಕರ್ಮಂಡು

ಈ) ಡಾಕಾ

ಕೊಲೊಂಬೊ

ಸಾರ್ಕ್ ಸ್ಪೀಕರ್ ಮತ್ತು ಸಂಸದರ 8ನೇ ಸಮ್ಮೇಳನ ಶ್ರೀಲಂಕಾದ ಕೊಲಂಬೊದಲ್ಲಿ ಅಕ್ಟೋಬರ್ 4, 2017 ರಿಂದ ಪ್ರಾರಂಭವಾಗಿದೆ, ಶ್ರೀಲಂಕಾದ ಅಧ್ಯಕ್ಷ ಮೈಥಿಪಾಲ ಸಿರಿಸೇನಾ ಅವರು ಉದ್ಘಾಟಿಸಿರು. 3 ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಭಾರತದ ನಿಯೋಗದ ನೇತೃತ್ವವಹಿಸಿದ್ದಾರೆ.

22. \_\_\_\_\_ ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ?

ಅ) ಅಕ್ಟೋಬರ್ 3

ಆ) ಅಕ್ಟೋಬರ್ 4

ಇ) ಅಕ್ಟೋಬರ್ 5

ಈ) ಅಕ್ಟೋಬರ್ 6

ಅಕ್ಟೋಬರ್ 5

ವಿಶ್ವ ಶಿಕ್ಷಕರ ದಿನವನ್ನು ಪ್ರತಿವರ್ಷ ಅಕ್ಟೋಬರ್ 5ರಂದು ಆಚರಿಸಲಾಗುತ್ತದೆ. 2017 ಥೀಮ್ "Teaching in Freedom, Empowering Teachers".

23. ಈ ಕೆಳಗಿನ ಯಾರಿಗೆ 2017ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿ ಲಭಿಸಿದೆ?

ಅ) ಜಾರ್ಜ್ ಸೌಂದರ್ಸ್

ಆ) ಕರ್ಯುವೊ ಇಶಿಗುರೊ

ಇ) ಡೇವಿಡ್ ರೌಟ್ಸ್

ಈ) ಹಲೆನ್ ಕ್ಲಾರ್ಕ್

ಕರ್ಯುವೊ ಇಶಿಗುರೊ

ಬ್ರಿಟಿಷ್ ಬರಹಗಾರ ಕರ್ಯುವೊ ಇಶಿಗುರೊ ರವರಿಗೆ ಸಾಹಿತ್ಯಕ್ಕಾಗಿ 2017 ನೊಬೆಲ್ ಪ್ರಶಸ್ತಿ ಲಭಿಸಿದೆ. ಇಶಿಗುರೊ ಎಂಟು ಪುಸ್ತಕಗಳನ್ನು ಬರೆದಿದ್ದಾರೆ. 40ಕ್ಕೂ ಹೆಚ್ಚು ಭಾಷೆಗಳಿಗೆ ಅವರ ಪುಸ್ತಕಗಳನ್ನು ಅನುವಾದಿಸಲಾಗಿದೆ. ಅವರ ಅತ್ಯಂತ ಪ್ರಸಿದ್ಧ ಕಾದಂಬರಿಗಳಾದ "ದಿ ರಿಮೇನ್ಸ್ ಆಫ್ ದ ಡೇ" ಮತ್ತು "ನೆವರ್ ಲೆಟ್ ಮಿ ಗೋ" ಚಲನಚಿತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. "1989 ರಲ್ಲಿ ದಿ ರಿಮೇನ್ಸ್ ಆಫ್ ದ ಡೇ" ಗಾಗಿ ಬೂಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

24. ದಿವ್ಯಾಂಗರಿಗಾಗಿ ಭಾರತದ ಮೊದಲ ಕೈಗಾರಿಕ ತರಬೇತಿ ಸಂಸ್ಥೆ ಯಾವ ರಾಜ್ಯದಲ್ಲಿ ಸ್ಥಾಪನೆ ಆಗಲಿದೆ?

ಅ) ಉತ್ತರ ಪ್ರದೇಶ

ಆ) ಜಾರ್ಖಂಡ್

ಇ) ಅಸ್ಸಾಂ

ಈ) ಹರಿಯಾಣ

ಅಸ್ಸಾಂ

ಅಸ್ಸಾಂನಲ್ಲಿ ದಿವ್ಯಾಂಗರಿಗಾಗಿ ಭಾರತದ ಮೊದಲ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಸ್ಥಾಪನೆಯಾಗಲಿದೆ. ಇತ್ತೀಚೆಗೆ, ಅಸ್ಸಾಂನ ಬೊಬೂರಾದಲ್ಲಿರುವ ದಿಬ್ರುಗಢ್ ನಲ್ಲಿ ಐಟಿಐ ಈ ಸಂಸ್ಥೆಗೆ ಶಿಲಾನಾಸ ನೆರವೇರಿಸಲಾಯಿತು.

25. ಇತ್ತೀಚೆಗೆ "ಉಖ್ನಾ ಖುರೆಲುಖ್" ರವರು ಯಾವ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ?

ಅ) ಕೀನ್ಯಾ

ಆ) ಉಗಾಂಡ

ಇ) ಮಂಗೋಲಿಯಾ

ಈ) ನೈಜೀರಿಯಾ

ಮಂಗೋಲಿಯಾ

ಅಕ್ಟೋಬರ್ 4, 2017 ರಂದು ಉಖ್ನಾ ಖುರೆಲುಖ್ ರವರು ಮೊಂಗೋಲಿಯಾದ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಮೊಂಗೋಲಿಯದ ಪ್ರಧಾನ ಮಂತ್ರಿ ಸರ್ಕಾರದ ಮುಖ್ಯಸ್ಥರು ಮತ್ತು ಮೊಂಗೋಲಿಯನ್ ಕ್ಯಾಬಿನೆಟ್ ಮುಖ್ಯಸ್ಥರಾಗಿರುತ್ತಾರೆ. ಪ್ರಧಾನ ಮಂತ್ರಿಯನ್ನು ಮಂಗೋಲಿಯಾ ಅಧ್ಯಕ್ಷರು ನೇಮಕ ಮಾಡುತ್ತಾರೆ.

26. ಜೊಚ್ಚಲ ಆಸಿಯಾನ್-ಇಂಡಿಯಾ ಸಂಗೀತ ಉತ್ಸವವನ್ನು ಯಾವ ನಗರದಲ್ಲಿ ಆಯೋಜಿಸಲಾಗುತ್ತಿದೆ?

ಅ) ಬೆಂಗಳೂರು

ಆ) ಹೈದ್ರಾಬಾದ್

ಇ) ನವದೆಹಲಿ

ಈ) ಪುಣೆ

ನವದೆಹಲಿ

ಪ್ರಪ್ರಥಮ ಆಸಿಯಾನ್-ಇಂಡಿಯಾ ಸಂಗೀತ ಉತ್ಸವ ದೆಹಲಿಯ ಪುರನಾ ಖಿಲಾದಲ್ಲಿ ಅಕ್ಟೋಬರ್ 6, 2017 ರಂದು ಪ್ರಾರಂಭವಾಗಿದೆ. ಆಸಿಯಾನ್-ಇಂಡಿಯಾ ಸಂಬಂಧದ 25 ನೇ ವಾರ್ಷಿಕೋತ್ಸವವನ್ನು ಆಚರಿಸಲು 3 ದಿನದ ಉತ್ಸವವನ್ನು ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಯೋಜಿಸಿದೆ.

27. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಇತ್ತೀಚೆಗೆ ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಿದರು. ಈ ಕೆಳಗಿನ ಯಾವ ರಾಜ್ಯ ಮತ್ತು ರಾಜ್ಯಪಾಲರ ಜೋಡಿ ಸರಿಯಾಗಿಲ್ಲ?

ಅ) ಮೇಘಾಲಯ - ಬನ್ನಾರಿಲಾಲ್ ಪ್ರಸಾದ್

ಆ) ತಮಿಳುನಾಡು - ಬಿ ಡಿ ಮಿಶ್ರಾ

ಇ) ಅಸ್ಸಾಂ - ಜಗದೀಶ್ ಮುಖಿ

ಈ) ಬಿಹಾರ್ - ಸತ್ಯಪಾಲ್ ಮಲಿಕ್

ತಮಿಳುನಾಡು - ಬಿ ಡಿ ಮಿಶ್ರಾ

ತಮಿಳುನಾಡು ರಾಜ್ಯಪಾಲರಾಗಿ ಬನ್ನಾರಿಲಾಲ್ ಪುರೋಹಿತ ರವರನ್ನು ನೇಮಕ ಮಾಡಲಾಗಿದೆ. ಬ್ರಿಗೇಡಿಯರ್ ಬಿ ಡಿ ಮಿಶ್ರಾ ರವರು ಅರುಣಾಚಲ ಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

28. ಬಿಪಿಎಲ್ ಕುಟುಂಬಗಳಿಗೆ 'ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ' ಎಂಬ ಸಮೂಹ ವಿವಾಹ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

ಅ) ಹಿಮಾಚಲ ಪ್ರದೇಶ

ಆ) ಉತ್ತರ ಪ್ರದೇಶ

ಇ) ಗುಜರಾತ್

ಈ) ರಾಜಸ್ಥಾನ

ಉತ್ತರ ಪ್ರದೇಶ

ಉತ್ತರ ಪ್ರದೇಶ ಸರ್ಕಾರವು 'ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ' ಎಂಬ ಸಮೂಹ ವಿವಾಹ ಯೋಜನೆಯನ್ನು ಪ್ರಾರಂಭಿಸಿದೆ. ಇದರಡಿ ಪ್ರತಿ ದಂಪತಿಗಳಿಗೆ ರಾಜ್ಯ ಸರ್ಕಾರ 35 ಸಾವಿರ ರೂ.ಗಳನ್ನು ಖರ್ಚು ಮಾಡಲಿದೆ. ಮೊಬೈಲ್ ಮತ್ತು ಗೃಹಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ಕೊಡಲಾಗುವುದು. ಯೋಜನೆಯ ಪ್ರಕಾರ ವಧುಗಳ ಹೆತ್ತವರು ಉತ್ತರ ಪ್ರದೇಶದ ನಿವಾಸಿಗಳಾಗಿರಬೇಕು ಮತ್ತು ಈ ಯೋಜನೆಯ ಪ್ರಯೋಜನಗಳನ್ನು ಪಡೆಯುವ ಸಲುವಾಗಿ ಬಿಪಿಎಲ್ ಕುಟುಂಬಗಳಿಗೆ ಸೇರಿರಬೇಕು. ಸಾಮೂಹಿಕ ವಿವಾಹ ಸಮಾರಂಭದಲ್ಲಿ ಕನಿಷ್ಠ 10 ಜೋಡಿಗಳು ಇರಬೇಕು.

29. ಇತ್ತೀಚೆಗೆ ನಿಧನರಾದ "ಕುಂದನ್ ಷಾ" ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದರು?

ಅ) ಪತ್ರಿಕೋದ್ಯಮ

ಆ) ವಿಜ್ಞಾನ

ಇ) ಸಿನಿಮಾ

ಈ) ಸಾಹಿತ್ಯ

ಸಿನಿಮಾ

ಖ್ಯಾತ ಸಿನಿಮಾ ನಿರ್ದೇಶಕ ಕುಂದನ್ ಷಾ ನಿಧನರಾದರು. ಷಾ ನಿರ್ದೇಶನದ "ಜಾನೆ ಬಿ ದೋ ಯಾರೊ" ಮತ್ತು ರೊಮ್ಯಾಂಟಿಕ್ ಪ್ರೇ "ಕಭಿ ಹಾನ್ ಕಭಿ ನಾ" ಚಿತ್ರಗಳು ಅವರಿಗೆ ಅಪಾರ ಮನ್ನಣೆ ತಂದುಕೊಟ್ಟಿತ್ತು. 1983 ರ ವಿಡಂಬನಾತ್ಮಕ ಹಾಸ್ಯ ಚಿತ್ರ 'ಜಾನೆ ಭಿ ದೋ ಯಾರೊ' ನಿರ್ದೇಶನಕ್ಕೆ ಷಾ ಪ್ರಥಮ ಚಿತ್ರ ನಿರ್ದೇಶನಕ್ಕಾಗಿ ನೀಡುವ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದರು.

30. ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಭಾಗದ ಜನರ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಯಾರ ನೇತೃತ್ವದಲ್ಲಿ ಅಧ್ಯಯನ ತಂಡವನ್ನು ರಚಿಸಿದೆ?

ಅ) ಮಧುಕರ್ ಗುಪ್ತಾ

ಆ) ನವೀನ್ ಚರಣ್

ಇ) ಆರ್ ಕೆ ಮಿಶ್ರಾ

ಈ) ರೀನಾ ಮಿತ್ರ

ಜಮ್ಮು ಮತ್ತು ಕಾಶ್ಮೀರದಲ್ಲಿನ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ಒಂದು ಅಧ್ಯಯನದ ತಂಡವನ್ನು ರಚಿಸಿದೆ. ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ರೀನಾ ಮಿತ್ರಾ ತಂಡದ ನೇತೃತ್ವವನ್ನು ವಹಿಸಿದ್ದಾರೆ ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ,

31. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ಇಂಟರ್‌ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ ಗೆ 2017 ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ

II) ಇಂಟರ್‌ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ ಕೇಂದ್ರ ಕಚೇರಿ ಜೂರಿಚ್ ನಲ್ಲಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

ಅ) ಹೇಳಿಕೆ ಒಂದು ಮಾತ್ರ

ಆ) ಹೇಳಿಕೆ ಎರಡು ಮಾತ್ರ

ಇ) ಎರಡು ಹೇಳಿಕೆ ಸರಿ

ಈ) ಎರಡು ಹೇಳಿಕೆ ತಪ್ಪು

ಹೇಳಿಕೆ ಒಂದು ಮಾತ್ರ

2017 ನೊಬೆಲ್ ಶಾಂತಿ ಪ್ರಶಸ್ತಿ ಇಂಟರ್‌ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ ಗೆ (ICAN) ಲಭಿಸಿದೆ. 2007ರಲ್ಲಿ ವಿಯೆನ್ನಾದಲ್ಲಿ ಅಧಿಕೃತವಾಗಿ ತನ್ನ ಕಾರ್ಯಚಟುವಟಿಕೆಯನ್ನು ಐಕ್ಯಾನ್ ಆರಂಭಿಸಿತು. ಇಂಟರ್‌ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ ಕೇಂದ್ರ ಕಚೇರಿ ಜಿನೇವಾದಲ್ಲಿದೆ.

32. ಮಹಾತ್ಮ ಗಾಂಧಿಯವರ ಹತ್ಯೆಯ ಮರು ತನಿಖೆಯನ್ನು ಕೋರಿ ಸಲ್ಲಿಸಿದ ಮನವಿ ಮೇರೆಗೆ ಸುಪ್ರೀಂ ಕೋರ್ಟ್ ಯಾರನ್ನು ಅಮಿಕಸ್ ಕ್ಯೂರಿ (amicus curiae) ಯೆಂದು ನೇಮಕ ಮಾಡಿದೆ?

ಅ) ಅಮೈಂದರ್ ಶರಣ್

ಆ) ಸುರೇಂದ್ರ ಸಿಂಗ್

ಇ) ಕೃಷ್ಣ ದೀಕ್ಷಿತ್

ಈ) ಅಮಿತಾಬ್ ಗುಪ್ತ

ಅಮೈಂದರ್ ಶರಣ್

ಮಹಾತ್ಮ ಗಾಂಧಿಯವರ ಹತ್ಯೆಯನ್ನು ಮರು ತನಿಖೆ ನಡೆಸುವಂತೆ ಸಲ್ಲಿಸಿಲಾದ ಅರ್ಜಿಯ ಮೇರೆಗೆ ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮೈಂದರ್ ಶರಣ್ ಅವರನ್ನು ಅಮಿಕಸ್ ಕ್ಯೂರಿಯಾ ಎಂದು ಸುಪ್ರೀಂ ಕೋರ್ಟ್ ನೇಮಿಸಿದೆ. ಮುಂಬೈ ಮೂಲದ ಅಭಿವೃದ್ಧಿ ಭಾರತ ಟ್ರಸ್ಟಿನ ಸಂಶೋಧಕರಾದ ಪಂಕಜ್ ಪಡ್ನಾವಿಸ್ ರವರು ಮಹಾತ್ಮ ಗಾಂಧಿ ರವರ ಹತ್ಯೆಯನ್ನು ಮರು ತನಿಖೆ ಮಾಡುವಂತೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

33. 2017 ಅರ್ಧಶಾಸ್ತ್ರ ವಿಜ್ಞಾನ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರೊ.ರಿಚರ್ಡ್ ಎಚ್ ಥೇಲರ್ ಯಾವ ದೇಶದವರು?

ಅ) ಜಪಾನ್

ಆ) ಅಮೆರಿಕ

ಇ) ಬ್ರಿಟನ್

ಈ) ಫ್ರಾನ್ಸ್

ಅಮೆರಿಕ

2017ನೇ ಸಾಲಿನ ಅರ್ಧಶಾಸ್ತ್ರ ವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ಅಮೆರಿಕದ ಪ್ರೊ.ರಿಚರ್ಡ್ ಎಚ್ ಥೇಲರ್ ಅವರಿಗೆ ನೀಡಲಾಗಿದೆ. 'ಬಿಹೇವಿಯರಲ್ ಎಕನಾಮಿಕ್ಸ್' (ತೆಗೆದುಕೊಳ್ಳುವ ನಿರ್ಣಯ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ) ಸಂಬಂಧಿಸಿದ ಕೊಡುಗೆಯನ್ನು ಪರಿಗಣಿಸಿ ರಿಚರ್ಡ್ ಎಚ್ ಥೇಲರ್ ಅವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

34. ಜರ್ಮನಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಕ್ರಾಸ್ ಆಫ್ ದ ಆರ್ಟ್ ಆಫ್ ಮೆರಿಟ್' ಅನ್ನು ಯಾವ ಭಾರತೀಯ ವ್ಯಕ್ತಿಗೆ ನೀಡಲಾಗಿದೆ?

ಅ) ಮದನ್ ಚಂದ್ರ

ಆ) ರಾಜೇಶ್ ನಾಥ್

ಇ) ಲಕ್ಷ್ಮಿ ಶ್ರೀನಿವಾಸನ್

ಈ) ಜಗದೀಶ್ ರಾವ್

ರಾಜೇಶ್ ನಾಥ್

ವಿಡಿಎಂಎ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ನಾಥ್ ರವರಿಗೆ 'ಕ್ರಾಸ್ ಆಫ್ ದಿ ಆರ್ಡರ್ ಆಫ್ ಮೆರಿಟ್' ನೀಡಲಾಗಿದೆ. ಜರ್ಮನ್ ನಲ್ಲಿ ಸೇವೆಗಳಿಗಾಗಿ ವ್ಯಕ್ತಿಗಳಿಗೆ ನೀಡಲಾಗುವ ಅತ್ಯುನ್ನತ ನಾಗರಿಕ ಗೌರವ ಇದಾಗಿದೆ. ಬುಂಡೆಸ್ಪ್ರೆಸಿಡೆಂಟ್‌ನ ಜೊತೆ ಅಧಿವಾಸ ಫೆಡರಲ್ ಕ್ರಾಸ್ ಆಫ್ ಮೆರಿಟ್ ಎಂದೂ ಕರೆಯಲ್ಪಡುವ ಈ ಪ್ರಶಸ್ತಿಯನ್ನು 1951 ರಲ್ಲಿ ಸ್ಥಾಪಿಸಲಾಯಿತು.

35. ಈ ಕೆಳಗಿನ ಯಾರು 2017 ಚೀನಾ ಓಪನ್ ಟೆನ್ನಿಸ್ ಟೂರ್ನಮೆಂಟಿನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು?

ಅ) ರಾಫೆಲ್ ನಡಾಲ್

ಆ) ರೋಜರ್ ಫೆಡರರ್

ಇ) ಆಂಡ್ರಿ ಮುರ್ಫೆ

ಈ) ನೊವಾಕ್ ಜೊಕೊವಿಕ್

ರಾಫೆಲ್ ನಡಾಲ್

ಸ್ಪ್ಯಾನಿಷ್ ವೃತ್ತಿಪರ ಟೆನ್ನಿಸ್ ಆಟಗಾರ ರಾಫೆಲ್ ನಡಾಲ್ ರವರು 2017 ಚೀನಾ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ನಿಕ್ ಕಿರ್ಗಿಯೋಸ್ ರವರನ್ನು 6-2, 6-1 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

36. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಮಾತಾ ಅಮೃತಾನಂದಮಯಿ ಮಠ ಯೋಜನೆ 'ಜೀವಾಮೃತಂ' ಗೆ ಯಾವ ರಾಜ್ಯದಲ್ಲಿ ಚಾಲನೆ ನೀಡಿದರು?

ಅ) ಕರ್ನಾಟಕ

ಆ) ಕೇರಳ

ಇ) ಮಹಾರಾಷ್ಟ್ರ

ಈ) ಉತ್ತರ ಪ್ರದೇಶ

ಕೇರಳ

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮಾತಾ ಅಮೃತಾನಂದಮಯಿ ಮಠ ಯೋಜನೆ 'ಜೀವಾಮೃತಂ' ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಚಾಲನೆ ನೀಡಿದರು. 5000 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ನೀಡಲು ಶುದ್ಧೀಕರಿಸುವ ವ್ಯವಸ್ಥೆ ಇದಾಗಿದೆ.

37. ದೂರದ ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿಯನ್ನು ಒದಗಿಸಲು ಯಾವ ರಾಜ್ಯ ಸರ್ಕಾರವು 'ಸೌರ ಬ್ರೀಫೈಸ್' ಅನ್ನು ಪ್ರಾರಂಭಿಸಿದೆ?



ಅ) ರಾಜಸ್ಥಾನ

ಆ) ಮಧ್ಯ ಪ್ರದೇಶ

ಇ) ಉತ್ತರಖಂಡ

ಈ) ಜಾರ್ಖಂಡ್

ಉತ್ತರಖಂಡ

ಉತ್ತರಖಂಡ ಸರ್ಕಾರ ಮತ್ತು ಚಾರಿಟಬಲ್ ಫಂಡಿಂಗ್ ಏಜೆನ್ಸಿ 'ಸ್ವಾನ್ ಕಲ್ಚರಲ್ ಸೆಂಟರ್ ಮತ್ತು ಫೌಂಡೇಶನ್' ರಾಜ್ಯದ ದೂರ ಪ್ರದೇಶಗಳಿಗೆ ವಿದ್ಯುತ್ ಒದಗಿಸಲು ಕೇದಾರನಾಥ ಧಾಮದಲ್ಲಿ 'ಸೌರ ಬ್ರೀಫೈಸ್' ಅನ್ನು ಬಿಡುಗಡೆ ಮಾಡಿವೆ.

38. ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಸೇರ್ಪಡೆಗೊಳಿಸಿದ ಭಾರತದ ಮೊದಲ ರಾಜ್ಯ ಯಾವುದು?

ಅ) ಕೇರಳ

ಆ) ಪಶ್ಚಿಮ ಬಂಗಾಳ

ಇ) ರಾಜಸ್ಥಾನ

ಈ) ಗುಜರಾತ್

ರಾಜಸ್ಥಾನ

ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ರಾಜಸ್ಥಾನವಾಗಿದೆ. IGNOU ಸಹಭಾಗಿತ್ವದಲ್ಲಿ, ಕಾಲೇಜು ಶಿಕ್ಷಣ ಇಲಾಖೆ ರಾಜ್ಯದ ಕಾಲೇಜುಗಳಿಗೆ ಉದ್ಯಮಶೀಲತೆ ಮತ್ತು ಕೌಶಲ ಅಭಿವೃದ್ಧಿಗಾಗಿ 16 ಕೋರ್ಸುಗಳನ್ನು ಸಿದ್ಧಪಡಿಸಿದೆ. ಯೋಜನೆಯಡಿ, 12 ಪ್ರಮಾಣಪತ್ರಗಳು ಮತ್ತು 4 ಡಿಪ್ಲೊಮಾ ಕೋರ್ಸುಗಳನ್ನು ನಡೆಸಲಾಗುವುದು ಮತ್ತು ಪ್ರತಿ ಕಾಲೇಜು ಐದು ಕೋರ್ಸುಗಳನ್ನು ಆಯ್ಕೆ ಮಾಡಬೇಕು.

39. ಯಾವ ಐಐಟಿ ಸಂಸ್ಥೆ ಡಿಜಿಟಲ್ ಅಕಾಡೆಮಿಗಾಗಿ ಸ್ಯಾಮ್ ಸಂಗ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?

ಅ) ಐಐಟಿ- ದೆಹಲಿ

ಆ) ಐಐಟಿ - ಖರಗ್ಪುರ

ಇ) ಐಐಟಿ -ಬಾಂಬೆ

ಈ) ಐಐಟಿ- ಮದ್ರಾಸ್

ಐಐಟಿ - ಖರಗ್ಪುರ

ಐಟಿ-ಖರಗ್ಪುರ ಸಂಸ್ಥೆಯು ಕ್ಯಾಂಪಸ್ನಲ್ಲಿನ ಡಿಜಿಟಲ್ ಅಕಾಡೆಮಿಯ ಸ್ಥಾಪನೆಗೆ ಸ್ಯಾಮ್‌ನೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ.

40. ಸರಿಸ್ಕ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?

ಅ) ರಾಜಸ್ಥಾನ

ಆ) ಅಸ್ಸಾಂ

ಇ) ಕೇರಳ

ಈ) ಮಣಿಪುರ

ರಾಜಸ್ಥಾನ

41. 2017 ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಧ್ಯೇಯವಾಕ್ಯ \_\_\_\_\_?

ಅ) ಆರೋಗ್ಯಕ್ಕಾಗಿ ಯೋಗ

ಆ) ಯೋಗಕ್ಕೆ ಮಕ್ಕಾಗಿ ಯೋಗ

ಇ) ಸಂತೋಷಕ್ಕಾಗಿ ಯೋಗ

ಈ) ದೇಹಕ್ಕಾಗಿ ಯೋಗ

ಕ್ಷೇಮಕ್ಕಾಗಿ ಯೋಗ

ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ರವರು ನವದೆಹಲಿಯಲ್ಲಿ 3ನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಅಕ್ಟೋಬರ್ 10, 2017 ರಂದು ಚಾಲನೆ ನೀಡಿದರು. ಈ ವರ್ಷದ ಸಮ್ಮೇಳನದ ಧೀಮ್ "ಯೋಗಕ್ಕೆ ಮಕ್ಕಾಗಿ ಯೋಗ". ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಿಸಲಾಗುತ್ತದೆ. 44 ದೇಶಗಳ 500 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ,

42. ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಅಭಿವೃದ್ಧಿಪಡಿಸಿದ್ದಕ್ಕಾಗಿ ಈ ಕೆಳಗಿನವರುಗಳಲ್ಲಿ ಮೂವರು ವಿಜ್ಞಾನಿಗಳಿಗೆ ಈ ಬಾರಿಯ ರಸಾಯನ ವಿಜ್ಞಾನ ನೊಬೆಲ್ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪಡೆಯದವರನ್ನು ಗುರುತಿಸಿ?

ಅ) ಜಾಕಸ್ ಡಬ್ಲೊಚೆಟ್

ಆ) ಜೋಯಾಚಿಮ್ ಫ್ರ್ಯಾಂಕ್

ಇ) ರಿಚರ್ಡ್ ಹೆಂಡರ್ಸನ್

ಈ) ಹೆನ್ರಿ ಸ್ಟೀಫನ್

ಹೆನ್ರಿ ಸ್ಟೀಫನ್

ಸ್ವಿಟ್ಜರ್ಲೆಂಡ್‌ನ ಜಾಕಸ್ ಡಬ್ಲೊಚೆಟ್, ಅಮೆರಿಕದ ಜೋಯಾಚಿಮ್ ಫ್ರ್ಯಾಂಕ್ ಮತ್ತು ಬ್ರಿಟನ್ ನ ರಿಚರ್ಡ್ ಹೆಂಡರ್ಸನ್ ಅವರು ಈ ಬಾರಿಯ ರಸಾಯನ ವಿಜ್ಞಾನ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಅಭಿವೃದ್ಧಿಪಡಿಸಿದ್ದಕ್ಕಾಗಿ ಈ ಮೂವರು ವಿಜ್ಞಾನಿಗಳನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. 'ಈ ಮೂವರು ವಿಜ್ಞಾನಿಗಳು ಕೈಯೋ-

ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಅಥವಾ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ.

43. ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಅಕ್ಟೋಬರ್ 8

ಆ) ಅಕ್ಟೋಬರ್ 9

ಇ) ಅಕ್ಟೋಬರ್ 10

ಈ) ಅಕ್ಟೋಬರ್ 11

ಅಕ್ಟೋಬರ್ 10

ವಿಶ್ವದಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಮಾನಸಿಕ ಆರೋಗ್ಯಕ್ಕೆ ಬೆಂಬಲವಾಗಿ ಪ್ರಯತ್ನಗಳನ್ನು ಒಟ್ಟುಗೂಡಿಸಲು ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನ (WMHD) ಅನ್ನು ಆಚರಿಸಲಾಗುತ್ತದೆ. 2017 ಥೀಮ್ "ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ" ಆಗಿದೆ.

44. ಕೆಳಗಿನವುಗಳಲ್ಲಿ ಯಾವುದು ಅಂತರಾಷ್ಟ್ರೀಯ ಜಾಹೀರಾತು ಸಂಘ (ಐಎಎ) ಪ್ರಕಾರ ಆಹಾರ ವಲಯದಲ್ಲಿ ಭಾರತದ ಅತ್ಯುತ್ತಮ FMCG ಕಂಪನಿ ಎಂದು ಹೆಸರಿಸಲ್ಪಟ್ಟಿದೆ?

ಅ) ಎಂಟಿಆರ್

ಆ) ಅಮೂಲ್

ಇ) ಐಟಿಸಿ

ಈ) ಪಾರ್ಲೆ

ಅಮೂಲ್

ಅಮೂಲ್ ಬ್ರ್ಯಾಂಡ್ ಹಾಲು ಮತ್ತು ಹಾಲು ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ ಲಿಮಿಟೆಡ್ (ಜಿಸಿಎಂಎಂಎಫ್), ಆಹಾರ ಉದ್ಯಮದಲ್ಲಿ ಭಾರತದ ಅತ್ಯುತ್ತಮ ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ (ಎಫ್‌ಎಂಸಿಜಿ) ಕಂಪನಿ ಎಂದು ಅಂತರಾಷ್ಟ್ರೀಯ ಜಾಹೀರಾತು ಸಂಘ (ಐಎಎ) ಗುರುತಿಸಿದೆ. ಅಕ್ಟೋಬರ್ 9 ರಂದು ಮುಂಬೈನಲ್ಲಿ ಅಮೂಲ್ ಗೆ 5ನೇ ಐಎಎ ಲೀಡರ್‌ಶಿಪ್ ಪ್ರಶಸ್ತಿಯನ್ನು ನೀಡಲಾಯಿತು.

45. ಭಾರತ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (Film and Television Institute of India) ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

ಅ) ಅನುಪಮ್ ಖೇರ್

ಆ) ಮಣಿರತ್ನಂ

ಇ) ಕರಣ್ ಜೋಹರ್

ಈ) ರಿಷಿ ಕಪೂರ್

ಅನುಪಮ್ ಖೇರ್

ಭಾರತ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (Film and Television Institute of India) ನೂತನ ಅಧ್ಯಕ್ಷರಾಗಿ ಬಾಲಿವುಡ್ ನಟ ಅನುಪಮ್ ಖೇರ್ ಆಯ್ಕೆಯಾಗಿದ್ದಾರೆ. 65 ವರ್ಷದ ಬಾಲಿವುಡ್ ನಟ ಅನುಪಮ್ ಖೇರ್, ಗಜೇಂದ್ರ ಚೌಹಣ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಗಜೇಂದ್ರ ಚೌಹಣ್ ಅವರು ಜೂನ್ 9, 2015 ರಿಂದ ಎಫ್.ಟಿ.ಟಿ.ಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

46. ವಿಶ್ವಬ್ಯಾಂಕಿನ ಸೌತ್ ಏಷ್ಯನ್ ಎಕಾನಮಿಕ್ ಪ್ರೋಜೆಕ್ಟ್ ವರದಿಯ ಪ್ರಕಾರ 2018ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಎಷ್ಟಿರಲಿದೆ?

ಅ) 6.9%

ಆ) 7.0%

ಇ) 7.1%

ಈ) 7.2%

7.0%

47. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ವಿಶ್ವ ಆರ್ಥಿಕ ಹೊರನೋಟ ಪ್ರಕಾರ 2018ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಎಷ್ಟು?

ಅ) 5.7%

ಆ) 6.1%

ಇ) 6.7%

ಈ) 7.0%

6.7%

48. ಸಾರ್ವಜನಿಕ ಆಡಳಿತ, ಶೈಕ್ಷಣಿಕ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಶ್ರೇಷ್ಠತೆಗಾಗಿ 2017 ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

ಅ) ರಮೇಶ್ ಅರವಿಂದ್

ಆ) ಕೈಲಾಸ್ ಸತ್ಯಾರ್ಥಿ

ಇ) ಬಿಂದೇಶ್ವರ್ ಪಾರಕ್

ಈ) ಕುಶ್ವಂತ್ ಸಿಂಗ್

ಬಿಂದೇಶ್ವರ್ ಪಾರಕ್

ರಾಷ್ಟ್ರಪತಿ, ಶ್ರೀ ರಾಮ್ ನಾಥ್ ಕೋವಿಂದ್ ಅವರು ಸಾರ್ವಜನಿಕ ಆಡಳಿತ, ಶೈಕ್ಷಣಿಕ ಮತ್ತು ನಿರ್ವಹಣೆಗಾಗಿ ಶ್ರೇಷ್ಠತೆಗಾಗಿ 2017 ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಯನ್ನು ಡಾ. ಬಿಂದೇಶ್ವರ್ ಪಾಠಕ್ ರವರಿಗೆ ನೀಡಿದರು. ಬಿಂದೇಶ್ವರ್ ಪಾಠಕ್ ಸುಲಭ ಅಂತರರಾಷ್ಟ್ರೀಯ ಸಂಸ್ಥಾಪಕರಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಕಡಿಮೆ ವೆಚ್ಚದ ಮತ್ತು ಸೂಕ್ತವಾದ ಶೌಚಾಲಯ ತಂತ್ರಜ್ಞಾನ ಸುಲಭ ಶೌಚಾಲಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.

49. ಹಿರಿಯ ನಾಗರಿಕ ಆರೋಗ್ಯ ವಿಮಾ ಯೋಜನೆ (SCHIS) ಅನ್ನು ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದೆ?

- ಅ) ಹಿಮಾಚಲ ಪ್ರದೇಶ
- ಆ) ಜಾರ್ಖಂಡ್
- ಇ) ಪಂಜಾಬ್
- ಈ) ಕೇರಳ
- ಹಿಮಾಚಲ ಪ್ರದೇಶ

50. ಜಂಟಿ ಮಿಲಿಟರಿ ತರಬೇತಿ ಅಭ್ಯಾಸ "ಮಿತ್ರ ಶಕ್ತಿ 2017" ಭಾರತ ಮತ್ತು ಯಾವ ದೇಶದ ನಡುವೆ ಆರಂಭವಾಗಿದೆ?

- ಅ) ರಷ್ಯಾ
- ಆ) ಆಸ್ಟ್ರೇಲಿಯಾ
- ಇ) ಶ್ರೀಲಂಕಾ
- ಈ) ಮಾರಿಷಸ್
- ಶ್ರೀಲಂಕಾ

5 ನೇ ಭಾರತ-ಶ್ರೀಲಂಕಾ ಜಂಟಿ ಮಿಲಿಟರಿ ತರಬೇತಿ "ಮಿತ್ರಶಕ್ತಿ 2017" ಮಹಾರಾಷ್ಟ್ರದ ಔಂಧ್ ಮಿಲಿಟರಿ ನಿಲ್ದಾಣದಲ್ಲಿ ಪ್ರಾರಂಭವಾಗಿದೆ. ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗಳು (ಸಿಟಿಬಿ) ತರಬೇತಿಯ ಪ್ರಮುಖ ಭಾಗವಾಗಿದೆ.

51. ಅಸ್ಸಾಂ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡವರು ಯಾರು?

- ಅ) ಎಸ್.ಎಂ.ಕೃಷ್ಣ
- ಆ) ಕೇಸರ್ ನಾಥ್ ತ್ರಿಪಾಠಿ
- ಇ) ಬಲವಿಂದರ್ ಪುರೋಹಿತ್
- ಈ) ಜಗದೀಶ್ ಮುಖಿ
- ಜಗದೀಶ್ ಮುಖಿ

52. 2017 ನೇ ಸಾಲಿನ ರಾಜ್ಯಪಾಲರ ಸಮ್ಮೇಳನವನ್ನು ಈ ಕೆಳಕಂಡ ಯಾವ ನಗರದಲ್ಲಿ ಆಯೋಜಿಸಲಾಗಿದೆ?

ಅ) ಬೆಂಗಳೂರು

ಆ) ದೆಹಲಿ

ಇ) ಅಹಮದಾಬಾದ್

ಈ) ಕೊಚ್ಚಿ

ದೆಹಲಿ

53. ನೂತನವಾಗಿ ರಚಿತವಾದ "ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ" (Economic Advisory Council to Prime Minister) ಯ ಮೊಟ್ಟಮೊದಲ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದವರು ಯಾರು?

ಅ) ಬಿಬೇ ದೇಬ್ರಾಯ್

ಆ) ಕೀರ್ತಿ ಕುಮಾರ್

ಇ) ಅರವಿಂದ ಪನಗಾರಿಯ

ಈ) ನಂದನ್ ನಿಲೆಕಣಿ

ಬಿಬೇ ದೇಬ್ರಾಯ್

ನೂತನವಾಗಿ ರಚಿತವಾದ "ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ" (Economic Advisory Council to Prime Minister) ಯ ಮೊಟ್ಟಮೊದಲ ಸಭೆಯ ಅಧ್ಯಕ್ಷತೆಯನ್ನು ಬಿಬೇ ದೇಬ್ರಾಯ್ ರವರು ವಹಿಸಿಕೊಂಡಿದ್ದರು. ಈ ಸಭೆ ದೆಹಲಿಯ ನೀತಿ ಆಯೋಗದಲ್ಲಿ ಜರುಗಿತು. ಈ ಸಭೆಯಲ್ಲಿ ಮುಂದಿನ 6 ತಿಂಗಳಲ್ಲಿ ಪ್ರಗತಿ ಮತ್ತು ಉದ್ಯೋಗವನ್ನು ಹೆಚ್ಚಿಸುವ 10 ಕ್ಷೇತ್ರಗಳನ್ನು ಗುರುತಿಸಲಾಯಿತು.

54. ಕೆಳ ಹಂತದ ನ್ಯಾಯಾಲಯಗಳ ನ್ಯಾಯಾಧೀಶರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?

ಅ) ಎಸ್.ಆರ್.ಲೋಹಿಯಾ

ಆ) ಪಿ.ವಿ.ರೆಡ್ಡಿ

ಇ) ವಿನೋದ್ ರಾಯ್

ಈ) ಬಿ.ವಿ.ಆಚಾರ್ಯ

ಪಿ.ವಿ.ರೆಡ್ಡಿ

ಭಾರತದ ಕೆಳ ಹಂತದ ನ್ಯಾಯಾಲಯಗಳ ಸುಮಾರು 21000 ನ್ಯಾಯಾಧೀಶರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಪಿ.ವಿ. ರೆಡ್ಡಿ ಯವರ ಅಧ್ಯಕ್ಷತೆಯಲ್ಲಿ ಕೇಂದ್ರ ನ್ಯಾಯಾಂಗ ಸಚಿವಾಲಯ ರಚನೆ ಮಾಡಿದೆ. ಮೊದಲನೇ ನ್ಯಾಯಾಂಗ ವೇತನ ಆಯೋಗದ ಅಧ್ಯಕ್ಷರಾಗಿ ಜಸ್ಟೀಸ್ ಜಗನ್ನಾಥ ಶೆಟ್ಟಿರವರು ನೇಮಕಗೊಂಡಿದ್ದರು.

55. ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ನಿಗಾ ವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕೆಳಕಂಡ ಯಾವ ಸಂಸದೀಯ ಸಮಿತಿಯನ್ನು ರಚಿಸಿದೆ?

ಅ) ಮಲ್ಲಿಖಾರ್ಜುನ ಖರ್ಗೆ ಸಮಿತಿ

ಆ) ಸುಭಾಷ್ ರಾಮರಾವ್ ಬಾಮ್ನೆ ಸಮಿತಿ

ಇ) ಸುಷ್ಮಾ ಸ್ವರಾಜ್ ಸಮಿತಿ

ಈ) ಶಶಿ ತರೂರ್ ಸಮಿತಿ

ಶಶಿ ತರೂರ್ ಸಮಿತಿ

ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ನಿಗಾ ವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಾಂಗ್ರೆಸ್ ಸಂಸದ ಶಶಿತರೂರ್ ರವರ ಅಧ್ಯಕ್ಷತೆಯಲ್ಲಿ ಸಂಸದೀಯ ಸಮಿತಿಯನ್ನು ರಚಿಸಿದೆ. ಈ ಸಮಿತಿ ಭಾರತ ಮತ್ತು ಚೀನಾ ನಡುವಿನ ಸಹಕಾರ, ಡೋಕ್ಲಂ ಸಂಬಂಧಿಸಿದಂತೆ ಚೀನಾ ನಡೆ ಅಲ್ಲದೆ ಮ್ಯಾನ್ಮಾರ್ ಮತ್ತು ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಗಮನ ಹರಿಸಲಿದೆ.

56. 2017 ಜಾಗತಿಕ ಹಸಿವು ಸೂಚ್ಯಂಕ (Global Hunger Index)ದಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದುಕೊಂಡಿದೆ?

ಅ) 96

ಆ) 100

ಇ) 105

ಈ) 110

100

2017 ಜಾಗತಿಕ ಹಸಿವು ಸೂಚ್ಯಂಕ (ಜಿಹೆಚ್‌ಐ) ವರದಿಯಲ್ಲಿ 119 ದೇಶಗಳಲ್ಲಿ ಭಾರತವು 100ನೇ ಸ್ಥಾನ ಪಡೆದಿದೆ, ಈ ಸೂಚ್ಯಂಕವನ್ನು ವಾಷಿಂಗ್ಟನ್ ಮೂಲದ ಇಂಟರ್‌ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್ (ಐಎಫ್‌ಐಆರ್‌ಐ) ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಲಾರಸ್, ಬೊಸ್ನಿಯಾ ಮತ್ತು ಹರ್ಜೆಗೋವಿನಾ, ಚಿಲಿ, ಕ್ರೋಯೇಷಿಯಾ ಮತ್ತು ಕ್ಯೂಬಾಗಳು ಅಗ್ರಸ್ಥಾನದಲ್ಲಿದೆ. ಜಿಹೆಚ್‌ಐ ಸ್ಕೋರ್ ಎನ್ನುವುದು ನಾಲ್ಕು ಸೂಚಕಗಳನ್ನು ಒಳಗೊಂಡ

ಒಂದು ಬಹುಆಯಾಮದ ಸೂಚ್ಯಂಕ. ಜನಸಂಖ್ಯೆಯಲ್ಲಿ, ಪ್ರೋಷಣೆಯ ಕೊರತೆಯ ಪ್ರಮಾಣ, ಮಕ್ಕಳ ಮರಣ ಪ್ರಮಾಣ, ಮಗುವಿನ ಬೆಳವಣಿಗೆ ಕುರಿತಗೊಳಿಸುವಿಕೆ ಮತ್ತು ಮಕ್ಕಳ ಕ್ಷೀಣಿಸುವಿಕೆ ಮಾನದಂಡಗಳನ್ನು ಆಧರಿಸಿ ಸಿದ್ಧಪಡಿಸಲಾಗುವುದು.

57. ಲಾರೆಸ್ ಗೆ ಮೊದಲ ಭಾರತೀಯ ಬ್ರಾಂಡ್ ಅಂಬಾಸಿಡರ್ ಆಗಿ ಯಾರು ನೇಮಕಗೊಂಡಿದ್ದಾರೆ?

- ಅ) ಯುವರಾಜ್ ಸಿಂಗ್
- ಆ) ವಿರಾಟ್ ಕೊಹ್ಲಿ
- ಇ) ರಾಹುಲ್ ದ್ರಾವಿಡ್
- ಈ) ಸೌರವ್ ಗಂಗೂಲಿ
- ಯುವರಾಜ್ ಸಿಂಗ್

58. 17ನೇ AFC ಏಷ್ಯಾ ಕಪ್ ಫುಟ್ಬಾಲ್ ಟೂರ್ನಮೆಂಟ್ ಆತಿಥ್ಯವಹಿಸಲಿರುವ ದೇಶ \_\_\_\_\_?

- ಅ) ಭಾರತ
- ಆ) ಯುಎಇ
- ಇ) ಫ್ರಾನ್ಸ್
- ಈ) ಚಿಲಿ
- ಯುಎಇ

2019 AFC ಏಷ್ಯಾನ್ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆಯೋಜಿಸುತ್ತದೆ. ಈ ಪಂದ್ಯಾವಳಿಯನ್ನು ಏಷ್ಯಾನ್ ಫುಟ್ ಬಾಲ್ ಕಾನ್ಫೆಡರೇಷನ್ (ಎಫ್ಐಫ್) ಆಯೋಜಿಸುತ್ತಿದೆ.

59. ಮೂರನೇ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ (ಐಐಎಸ್‌ಎಫ್-2017)ವನ್ನು ಯಾವ ನಗರದಲ್ಲಿ ಆಯೋಜಿಸಲಾಗುತ್ತಿದೆ?

- ಅ) ಬೆಂಗಳೂರು
- ಆ) ಚೆನ್ನೈ
- ಇ) ಪುಣೆ
- ಈ) ಹೈದರಾಬಾದ್
- ಚೆನ್ನೈ

ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದ 3ನೇ ಆವೃತ್ತಿಗೆ ಕೇಂದ್ರ ಸಚಿವ ಡಾ. ಹರ್ಷವರ್ಧನ್ ರವರು ಚೆನ್ನೈನಲ್ಲಿ, ಅಕ್ಟೋಬರ್ 13, 2017 ರಂದು ಚಾಲನೆ ನೀಡಿದರು. ಈ ಉತ್ಸವವನ್ನು ಜಂಟಿಯಾಗಿ ವಿಜ್ಞಾನ ಸಚಿವಾಲಯ ಮತ್ತು ತಂತ್ರಜ್ಞಾನ, ಭೂವಿಜ್ಞಾನ ಸಚಿವಾಲಯ, ಮತ್ತು ವಿಜ್ಞಾನ ಭಾರತಿ (VIBHA) ಆಯೋಜಿಸುತ್ತಿವೆ.



60. ಎಂ.ಸಿ.ಸಿ ವರ್ಲ್ಡ್ ಕ್ರಿಕೆಟ್ ಸಮಿತಿಗೆ ಸೇರ್ಪಡೆಗೊಂಡ ಬಾಂಗ್ಲಾದೇಶದ ಮೊದಲ ಕ್ರಿಕೆಟ್ ಆಟಗಾರ ಯಾರು?

ಅ) ತಮೀಮ್ ಇಕ್ಬಾಲ್

ಆ) ಮಶ್ಫುಕ್ ಮೊರ್ತಜ್

ಇ) ಶಕೀಬ್ ಅಲ್ ಹಸನ್

ಈ) ನಾಸೀರ್ ಹುಸೇನ್

ಶಕೀಬ್ ಅಲ್ ಹಸನ್

ಆಲ್-ರೌಂಡರ್ ಶಕೀಬ್ ಅಲ್ ಹಸನ್ ಎಂ.ಸಿ.ಸಿ ವಿಶ್ವ ಕ್ರಿಕೆಟ್ ಸಮಿತಿಗೆ ಸೇರ್ಪಡೆಗೊಂಡ ಬಾಂಗ್ಲಾದೇಶದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾದರು. ಬಾಂಗ್ಲಾದೇಶದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ಅವರು 2000ನೇ ಇಸವಿಯಲ್ಲಿ ಟೆಸ್ಟ್ ಸ್ಥಾನಮಾನವನ್ನು ಪಡೆದುಕೊಂಡರು. ಶಕೀಬ್ ರವರು 51 ಟೆಸ್ಟ್ ಪಂದ್ಯಗಳನ್ನು ಮತ್ತು 177 ಏಕದಿನ ಪಂದ್ಯಗಳನ್ನು (ODI) ಆಡಿದ್ದಾರೆ.

61. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ದ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?

ಅ) ಜತೀನ್ ಕ್ವಾರ್ಟೆ

ಆ) ಆಡ್ರೆ ಅರ್ಬೌಲೆ

ಇ) ಹೆನ್ರಿ ಕೆನ್ನೆತ್

ಈ) ಡೇವಿಡ್ ಜೂರಿಚ್

ಆಡ್ರೆ ಅರ್ಬೌಲೆ

ಫ್ರೆಂಚ್ ನಾಗರಿಕ ಸೇವಕ ಮತ್ತು ರಾಜಕಾರಣಿ ಆಡ್ರೆ ಅರ್ಬೌಲೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಹೊಸ ಡೈರೆಕ್ಟರ್-ಜನರಲ್ (ಡಿಜಿ) ಆಗಿ ಆಯ್ಕೆಯಾಗಿದ್ದಾರೆ.

62. ಈ ಕೆಳಗಿನ ಯಾರಿಗೆ ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ಲಭಿಸಿದೆ?

ಅ) ಅಡೂರ್ ಗೋಪಾಲಕೃಷ್ಣ

ಆ) ಟಿ ಎಂ ಕೃಷ್ಣ

ಇ) ರಾಹುಲ್ ದ್ರಾವಿಡ್

ಈ) ಜೂಲನ್ ಗೋಸ್ವಾಮಿ

ಟಿ ಎಂ ಕೃಷ್ಣ

ಖ್ಯಾತ ಕರ್ನಾಟಕ ಸಂಗೀತಗಾರ ಟಿ.ಎಮ್.ಕೃಷ್ಣ ಅವರಿಗೆ ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ಲಭಿಸಿದೆ. ಸಂಸ್ಕೃತಿಯಲ್ಲಿ ಸಾಮಾಜಿಕ ಅಂತರ್ಗತೆಗೆ ಕೆಲಸ ಮಾಡಿದ್ದಕ್ಕಾಗಿ ಟಿ.ಎಂ.ಕೃಷ್ಣ ಅವರು ಈ ಹಿಂದೆ ಮ್ಯಾಗ್ಸೆ ಪ್ರಶಸ್ತಿ ಗಳಿಸಿದ್ದರು.

63. ಯಾವ ದಿನದಂದು ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನು ಆಚರಿಸಲಾಗುತ್ತದೆ?

ಅ) ಅಕ್ಟೋಬರ್ 13

ಆ) ಅಕ್ಟೋಬರ್ 14

ಇ) ಅಕ್ಟೋಬರ್ 15

ಈ) ಅಕ್ಟೋಬರ್ 16

ಅಕ್ಟೋಬರ್ 15

ಗ್ರಾಮೀಣ ಕುಟುಂಬಗಳು ಮತ್ತು ಸಮುದಾಯಗಳ ಸಮರ್ಥನೀಯತೆ, ಗ್ರಾಮೀಣ ಜೀವನೋಪಾಯ ಸುಧಾರಿಸುವಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರವನ್ನು ಗುರುತಿಸಲು ಪ್ರತಿ ವರ್ಷ ಅಕ್ಟೋಬರ್ 15 ರಂದು ಗ್ರಾಮೀಣ ಮಹಿಳೆಯರ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. "2017 ಥೀಮ್" "Challenges and opportunities in climate-resilient agriculture for gender equality and the empowerment of rural women and girls".

64. ಈ ಕೆಳಗಿನ ಯಾವುದು ಮ್ಯಾನ್ಮಾರ್ ನಲ್ಲಿ ಲೂಬ್ರಿಕಂಟ್ಸ್ ಮಾರಾಟ ಪ್ರಾರಂಭಿಸಿದ ಮೊದಲ ಇಂಡಿಯನ್ ಆಯಿಲ್ ಮಾರ್ಕೆಟಿಂಗ್ ಕಂಪನಿ (ಒಎಂಸಿ) ಆಗಿದೆ?

ಅ) BPCL

ಆ) HPCL

ಇ) GAIL

ಈ) ONGC

HPCL

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಮ್ಯಾನ್ಮಾರ್ ನಲ್ಲಿ ಲೂಬ್ರಿಕಂಟ್ಸ್ ಮಾರಾಟ ಪ್ರಾರಂಭಿಸಿದ ಭಾರತದ ಮೊದಲ ಆಯಿಲ್ ಮಾರ್ಕೆಟಿಂಗ್ ಕಂಪನಿ (ಒಎಂಸಿ) ಎನಿಸಿದೆ. ಇದಕ್ಕಾಗಿ ಯಾಂಗೊನ್ ಮತ್ತು ಮ್ಯಾಂಡಲೆ ವಾಣಿಜ್ಯ ಕೇಂದ್ರಗಳನ್ನು ಪ್ರಾರಂಭಿಸಿದೆ.

65. ಚೀನಾದ ಭಾರತದ ಹೊಸ ರಾಯಭಾರಿಯಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?

ಅ) ಗೌತಮ್ ಬಾಂಬವಾಲೆ

ಆ) ಜಾಧವ್ ಸಿಂಗ್

ಇ) ರಾಮ್ ಪ್ರಸಾದ್

ಈ) ಚರಣ್ ಸಿಂಗ್

ಗೌತಮ್ ಬಾಂಬವಾಲೆ

66. ವಿಶ್ವದ ಅತಿ ದೊಡ್ಡ ದಹನ ಸಂಶೋಧನಾ ಕೇಂದ್ರ (Combustion Research Centre)ವನ್ನು ಯಾವ ಐಐಟಿ ಸಂಸ್ಥೆಯಲ್ಲಿ ಸ್ಥಾಪಿಸಲಾಗಿದೆ?

ಅ) ಐಐಟಿ ರೂರ್ಕಿ

ಆ) ಐಐಟಿ ಮದ್ರಾಸ್

ಇ) ಐಐಟಿ ಬಾಂಬೆ

ಈ) ಐಐಟಿ ದೆಹಲಿ

ಐಐಟಿ ಮದ್ರಾಸ್

ತಮಿಳುನಾಡಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಮ್) ನಲ್ಲಿ ನ್ಯಾಷನಲ್ ಸೆಂಟರ್ ಫಾರ್ ಕಂಬಸ್ಟನ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ (ಎನ್.ಸಿ.ಸಿ.ಆರ್.ಡಿ) ಅನ್ನು ಉದ್ಘಾಟಿಸಲಾಯಿತು. ಇದು ವಿಶ್ವದಲ್ಲೇ ಅತಿ ದೊಡ್ಡ ದಹನ ಸಂಶೋಧನಾ ಕೇಂದ್ರವಾಗಿದೆ. ಎನ್.ಸಿ.ಸಿ.ಆರ್.ಡಿ. ಒಟ್ಟು 90 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ.

67. ಯಾವ ಭಾರತೀಯ ಸಶಸ್ತ್ರ ಪಡೆ ನವೀನ ಮೊಬೈಲ್ ಆರೋಗ್ಯ ಅಪ್ಲಿಕೇಶನ್ "ಮೆಡ್ವಾಚ್ (MedWatch)" ಅನ್ನು ಪ್ರಾರಂಭಿಸಿದೆ?

ಅ) ಭಾರತೀಯ ಸೇನೆ

ಆ) ಭಾರತೀಯ ವಾಯು ಪಡೆ

ಇ) ಗಡಿ ಭದ್ರತಾ ಪಡೆ

ಈ) ಭಾರತೀಯ ನೌಕ ಪಡೆ

ಭಾರತೀಯ ವಾಯು ಪಡೆ

ಭಾರತೀಯ ಏರ್ ಫೋರ್ಸ್ (ಐಎಎಫ್) ಹೊಸದಿಲ್ಲಿಯಲ್ಲಿ ಎಲ್ಲಾ ಐಎಎಫ್ ಸಿಬ್ಬಂದಿಗಳಿಗೆ ಅಧಿಕೃತ ಆರೋಗ್ಯ ಮಾಹಿತಿಯನ್ನು ಒದಗಿಸುವ ನವೀನ ಮೊಬೈಲ್ ಆರೋಗ್ಯ ಅಪ್ಲಿಕೇಶನ್ 'ಮೆಡ್ವಾಚ್' ಅನ್ನು ಪ್ರಾರಂಭಿಸಿದೆ.

68. ಇಂಗಾಲದ ಡೈ ಆಕ್ಸೈಡ್ ಅನ್ನು ಕಲ್ಲಾಗಿ ಪರಿವರ್ತಿಸುವ ವಿಶ್ವದ ಮೊದಲ ಶೂನ್ಯ ಹೊರಸೂಸುವಿಕೆ ಘಟಕ ಯಾವ ದೇಶದಲ್ಲಿ ಆರಂಭಗೊಂಡಿದೆ?

ಅ) ಚೀನಾ

ಆ) ಆಸ್ಟ್ರೇಲಿಯಾ

ಇ) ಐಸ್ಲ್ಯಾಂಡ್

ಈ) ಫ್ರಾನ್ಸ್

ಐಸ್ಲ್ಯಾಂಡ್

69. ಮ್ಯಾನ್ಮಾರ್ ಈ ಕೆಳಗಿನ ಯಾವ ರಾಷ್ಟ್ರದೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿಲ್ಲ?

ಅ) ಲಾವೋಸ್

ಆ) ಭಾರತ

ಇ) ಚೀನಾ

ಈ) ವಿಯೆಟ್ನಾಂ

ವಿಯೆಟ್ನಾಂ

ಮ್ಯಾನ್ಮಾರ್ ಉತ್ತರಕ್ಕೆ ಚೀನಾಮತ್ತು ಈಶಾನ್ಯ ಲಾವೋಸ್, ಪೂರ್ವಕ್ಕೆ ಥೈಲ್ಯಾಂಡ್ ಮತ್ತು ಆಗ್ನೇಯ, ವಾಯುವ್ಯಕ್ಕೆ ಭಾರತ, ಪಶ್ಚಿಮಕ್ಕೆ ಬಾಂಗ್ಲಾದೇಶ ಮತ್ತು ದಕ್ಷಿಣಕ್ಕೆ ಅಂಡಮಾನ್ ಸಮುದ್ರವನ್ನು ಹೊಂದಿದೆ.

70. ಈ ವರೆಗೆ ಭಾರತದ ಎಷ್ಟು ರಾಷ್ಟ್ರಪತಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ?

ಅ) ಎರಡು

ಆ) ಮೂರು

ಇ) ನಾಲ್ಕು

ಈ) ಐದು

ಎರಡು

ಭಾರತದ ಮೊದಲ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಮತ್ತು ನೀಲಂ ಸಂಜೀವ್ ರೆಡ್ಡಿ ರವರು ಅವಿರೋಧವಾಗಿ ಆಯ್ಕೆಯಾದ ರಾಷ್ಟ್ರಪತಿಗಳು. ರಾಜೇಂದ್ರ ಪ್ರಸಾದ್ ರವರು 1950-52ರಲ್ಲಿ ಅವಿರೋಧವಾಗಿ ಆಯ್ಕೆಯಾದರು. ಆದರೆ ಮುಂದಿನ ಚುನಾವಣೆಯಲ್ಲಿ ಅವರು ವಿರೋಧವನ್ನು ಎದುರಿಸಿದರು.

71. 'ವಿಶ್ವ ಆಹಾರ ದಿನ' ವನ್ನಾಗಿ ಯಾವ ದಿನಾಂಕದಂದು ಆಚರಿಸಲಾಗುತ್ತದೆ?

**ಅ. ಅಕ್ಟೋಬರ್ 16**

ಆ. ಅಕ್ಟೋಬರ್ 14

ಇ. ಅಕ್ಟೋಬರ್ 24

ಈ. ಅಕ್ಟೋಬರ್ 26

(ವಿವರಣೆ:- ವಿಶ್ವ ಆಹಾರ ದಿನಾಚರಣೆಯನ್ನು ಪ್ರತಿ ವರ್ಷ ಅಕ್ಟೋಬರ್ 16 ರಂದು ಆಚರಿಸಲಾಗುತ್ತದೆ. 1945 ರಲ್ಲಿ ವಿಶ್ವ ಸಂಸ್ಥೆಯ Food and Agriculture Organisation ಸ್ಥಾಪನೆಯಾದ ನೆನಪಿಗಾಗಿ ಮತ್ತು ಹಸಿವಿನಿಂದ ಬಳಲುತ್ತಿರುವವರ ಹಾಗೂ ಆಹಾರ ಭದ್ರತೆ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಜಗತ್ತಿನ ಗಮನ ಸೆಳೆಯುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.)

72. ಜಾಕ್ಸ್ನ್ ಸಿಂಗ್ ತೌನೋಜಮ್ ಎಂಬ ಕ್ರೀಡಾಪಟು ಇತ್ತೀಚೆಗೆ ಈ ಕೆಳಕಂಡ ಯಾವ ಕ್ರೀಡೆಯಲ್ಲಿ ದಾಖಲೆ ಬರೆದರು?

ಅ. ಆರ್ಚರಿ

ಆ. ಹಾಕಿ

**ಇ. ಫುಟ್ ಬಾಲ್**

ಈ. ಬ್ಯಾಡ್ಮಿಂಟನ್

(ವಿವರಣೆ:- ಭಾರತದಲ್ಲಿ ಇದೇ ಮೊದಲ ಬಾರಿಗೆ ಫಿಫಾ (FIFA) U-17 ವರ್ಷದೊಳಗಿನವರ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗಳು ನಡೆಯುತ್ತಿದ್ದು, ಭಾರತದ ಜಾಕ್ಸ್ನ್ ಸಿಂಗ್ ತೌನೋಜಮ್ U-17 ವರ್ಷದೊಳಗಿನವರ ವಿಶ್ವಕಪ್ ಫುಟ್ ಬಾಲ್ ಪಂದ್ಯದಲ್ಲಿ ಭಾರತದ ಪರವಾಗಿ ಪ್ರಥಮ ಗೋಲ್ ಗಳಿಸಿ ದಾಖಲೆ ನಿರ್ಮಿಸಿದರು. ಈ ಗೋಲ್ ಭಾರತ ಮತ್ತು ಕೊಲಂಬಿಯ ನಡುವಿನ ಪಂದ್ಯದಲ್ಲಿ ದಾಖಲಾಯಿತು.)

73. ವಿಧಾನಸಭೆಯಲ್ಲಿ ಶಾಸಕರು ತಮ್ಮ ಪ್ರಶ್ನೆಗಳನ್ನು ಮತ್ತು ಗಮನ ಸೆಳೆಯುವ ಸೂಚಿಗಳನ್ನು ಆನ್ ಲೈನ್ ಮುಖಾಂತರ ಸಲ್ಲಿಸಲು ಅವಕಾಶ ಕಲ್ಪಿಸಿದ ಭಾರತದ ಮೊಟ್ಟಮೊದಲ ರಾಜ್ಯ ಯಾವುದು?

ಅ. ಗುಜರಾತ್

**ಆ. ರಾಜಸ್ಥಾನ**

ಇ. ಮಹಾರಾಷ್ಟ್ರ

ಈ. ಕರ್ನಾಟಕ

(ವಿವರಣೆ:- ವಿಧಾನಸಭೆಯಲ್ಲಿ ಶಾಸಕರು ತಮ್ಮ ಪ್ರಶ್ನೆಗಳನ್ನು ಮತ್ತು ಗಮನ ಸೆಳೆಯುವ ಸೂಚಿಗಳನ್ನು ಆನ್ ಲೈನ್ ಮುಖಾಂತರ ಸಲ್ಲಿಸಲು ಅವಕಾಶ ಕಲ್ಪಿಸಿದ ಭಾರತದ ಮೊಟ್ಟಮೊದಲ ರಾಜ್ಯ ರಾಜಸ್ಥಾನ. ರಾಜಸ್ಥಾನ ಸರ್ಕಾರದ ಈ ನಡೆಯಿಂದ ಮಾನವ ಶ್ರಮ, ಸಮಯ ಉಳಿತಾಯದ ಜೊತೆಗೆ ಕಾಗದ ರಹಿತ ವಿಧಾನಸಭಾ ಅಧಿವೇಶನದ ಕಡೆಗೆ ಹೆಜ್ಜೆ ಇಟ್ಟಂತಾಗುತ್ತದೆ. ಅಲ್ಲದೆ ಅತೀ ತುರ್ತಾಗಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಹಾಯವಾಗಲಿದೆ)

74. ಆರನೇ ಆವೃತ್ತಿಯ ವಾರ್ಷಿಕ ಎಲ್.ಎನ್.ಜಿ. (Liquefied Natural Gas) ಉತ್ಪಾದಕರ ಗ್ರಾಹಕರ ಸಮ್ಮೇಳನ ಎಲ್ಲಿ ಆಯೋಜನೆಗೊಂಡಿತ್ತು?

- ಅ. ಚೀನಾ
- ಆ. ನಮೀಬಿಯಾ
- ಇ. ಸೌದಿ ಅರೇಬಿಯಾ

**ಈ. ಜಪಾನ್**

(ವಿವರಣೆ:- ಜಪಾನಿನ ಟೋಕಿಯೋದಲ್ಲಿ ಆರನೇ ಆವೃತ್ತಿಯ ವಾರ್ಷಿಕ ಎಲ್.ಎನ್.ಜಿ. (Liquefied Natural Gas) ಉತ್ಪಾದಕರ ಗ್ರಾಹಕರ ಸಮ್ಮೇಳನ ಆಯೋಜಿಸಲಾಗಿತ್ತು. ಭಾರತ ಮತ್ತು ಜಪಾನ್ ನಡುವೆ ಇಂಧನ ಬಳಕೆ ಮತ್ತು ಹಂಚಿಕೆ ಸಂಬಂಧ ಮಾತುಕತೆ ನಡೆಸಲಾಯಿತು. ಈ ಸಮ್ಮೇಳನದಲ್ಲಿ ಖತಾರ್, ನೈಜೀರಿಯಾ, ಬಾಂಗ್ಲಾದೇಶ, ಜಪಾನ್, ಭಾರತ ಸೇರಿದಂತೆ ಹಲವಾರು ದ್ರವೀಕೃತ ನೈಸರ್ಗಿಕ ಅನಿಲ ಉತ್ಪಾದಕ ಮತ್ತು ಗ್ರಾಹಕ ದೇಶಗಳು ಭಾಗವಹಿಸಿದ್ದವು.)

75. 2017 ರ ಶಾಂಗೈ ಮಾಸ್ಟರ್ಸ್ ಟೆನ್ನಿಸ್ ಟೂರ್ನಿಯ ಪಂದ್ಯಾವಳಿಯ ವಿಜೇತರು ಯಾರು?

- ಅ. ಆಂಡ್ರೂ ಮರ್ಫಿ
- ಆ. ಡಾಮ್ನಿಕ್ ತೀಮ್

**ಇ. ರೋಜರ್ ಫೆಡರರ್**

ಈ. ರಾಫೆಲ್ ನಡಾಲ್

76. ಅಖಿಲ ಭಾರತ ಗವರ್ನರ್ಸ್ ಗೋಲ್ಡ್ ಕಪ್ ಫುಟ್ ಬಾಲ್ ಪಂದ್ಯಾವಳಿ-2017 ಪ್ರಶಸ್ತಿಯನ್ನು ಯಾವ ಫುಟ್ ಬಾಲ್ ತಂಡ ಪಡೆಯಿತು?

- ಅ. ಪಾರ್ಥ ಚಕ್ರ
- ಆ. ದೆಹಲಿ ಡೈನಮೋಸ್
- ಇ. ಹಿಂದೂಸ್ತಾನ್ ಈಗಲ್ಸ್

**ಈ. ಮೋಹನ್ ಬಾಗನ್**

77. ದಿ ಆಯುಷ್ (AYUSH) ಫೆಸ್ಟಿವಲ್ ಆಫ್ ಸ್ಟಾಂಪ್ಸ್ 2017 ಅನ್ನು ಈ ಕೆಳಕಂಡ ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

- ಅ. ಚೆನ್ನೈ
- ಆ. ಪಣಜಿ
- ಇ. ಬೆಂಗಳೂರು

ಈ. ಕೋಲ್ಕತ್ತಾ

(ವಿವರಣೆ:- ದಿ ಆಯುಷ್ (AYUSH) ಫೆಸ್ಟಿವಲ್ ಆಫ್ ಸ್ಟಾಂಪ್ಸ್ 2017 ಅನ್ನು ಪಣಜಿ ನಗರದಲ್ಲಿ ಆಯೋಜಿಸಲಾಗಿತ್ತು. ಗೋವಾ ಅಂಚೆ ವೃತ್ತ, ಭಾರತೀಯ ಅಂಚೆ ಇಲಾಖೆ ಮತ್ತು ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜನರಲ್ಲಿ ಅಂಚೆ ಚೀಟಿ ಸಂಗ್ರಹದ ಅಭ್ಯಾಸವನ್ನು ಉತ್ತೇಜಿಸುವುದು ಮತ್ತು ಆರೋಗ್ಯಕರ ಜೀವನ ನಡೆಸಲು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.)

78. ಭಾರತದಲ್ಲಿ ಪ್ರಪ್ರಥಮವಾಗಿ ಅಖಿಲ ಭಾರತ ಆಯುರ್ವೇದ ಸಂಸ್ಥೆ (All India Institute of Ayurveda (AIIA) ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?

ಅ. ತಿರುವನಾಂತಪುರಂ

ಆ. ಗೌಹಾಟಿ

**ಇ. ದೆಹಲಿ**

ಈ. ಚೆನ್ನೈ

(ವಿವರಣೆ:- ರಾಷ್ಟ್ರೀಯ ಆಯುರ್ವೇದ ದಿನವಾದ 17 ನೇ ಅಕ್ಟೋಬರ್ ರಂದು ಭಾರತದ ಪ್ರಪ್ರಥಮ ಅಖಿಲ ಭಾರತ ಆಯುರ್ವೇದ ಸಂಸ್ಥೆ (All India Institute of Ayurveda (AIIA) ಯನ್ನು ದೆಹಲಿಯಲ್ಲಿ ಸ್ಥಾಪಿಸಲಾಗಿದೆ. ಅತ್ಯಂತ ಪ್ರಾಚೀನ ವೈದ್ಯಕೀಯ ವಿದ್ಯೆಯಾದ ಆಯುರ್ವೇದವನ್ನು ನೂತನ ವೈಜ್ಞಾನಿಕ ಸಲಕರಣೆಗಳೊಂದಿಗೆ ಸಮ್ಮಿಶ್ರಿತಗೊಳಿಸಿ ಚಿಕಿತ್ಸೆ ನೀಡುವುದು ಇದರ ಉದ್ದೇಶವಾಗಿದೆ.)

79. ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ತ್ರಿದಳ ಸಶಸ್ತ್ರ ಪಡೆಗಳ ಜಂಟಿ ಸಮರಾಭ್ಯಾಸ "ಇಂದ್ರ (INDRA)-2017" ಯಾವ ದೇಶಗಳ ನಡುವೆ ಜರುಗಿತು?

**ಅ. ಭಾರತ-ರಷ್ಯಾ**

ಆ. ಭಾರತ-ಅಮೆರಿಕಾ

ಇ. ಭಾರತ-ಆಫ್ರಿಕಾ

ಈ. ಭಾರತ-ಆಸ್ಟ್ರೇಲಿಯ

(ವಿವರಣೆ:- ಇದೇ ಮೊದಲ ಬಾರಿಗೆ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳ ಅಂತರರಾಷ್ಟ್ರೀಯ ತ್ರಿದಳ ಸಶಸ್ತ್ರ ಪಡೆಗಳ ಜಂಟಿ ಸಮರಾಭ್ಯಾಸ "ಇಂದ್ರ (INDRA)-2017" ಭಾರತ ಮತ್ತು ರಷ್ಯಾ ನಡುವೆ ಜರುಗಿತು. ಈ ಸಮರಾಭ್ಯಾಸದಲ್ಲಿ ಮೂರೂ ಸಶಸ್ತ್ರ ಪಡೆಗಳು ತಮ್ಮ ಕೌಶಲ್ಯ, ರಣತಂತ್ರ ಮತ್ತು ಇತರೆ ವಿಷಯಗಳನ್ನು ಎರಡೂ ದೇಶಗಳ ಈ ಕೆಳಕಂಡ ಯಾವ ಸರಕು ವಿನಿಮಯ ಸಂಸ್ಥೆ,

80. ಭಾರತದಲ್ಲಿ ಪ್ರಪ್ರಥಮವಾಗಿ ಚಿನ್ನದ ರೂಪದಲ್ಲಿ ಸರಕು ಅವಕಾಶವನ್ನು ಒದಗಿಸಿದೆ?

ಅ. ಇಂಡಿಯನ್ ಕಮಾಡಿಟಿ ಎಕ್ಸ್ ಚೇಂಜ್ ಲಿ.

ಆ. ನ್ಯಾಷನಲ್ ಸ್ಟಾಟ್ ಎಕ್ಸ್ ಚೇಂಜ್ ಲಿ.

ಇ. ನ್ಯಾಷನಲ್ ಕಮಾಡಿಟಿ & ಡಿರೈವಿಟಿಸ್ ಎಕ್ಸ್ ಚೇಂಜ್ ಲಿ.

**ಈ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ಆಫ್ ಇಂಡಿಯಾ**

(ವಿವರಣೆ:- ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ಆಫ್ ಇಂಡಿಯಾ ಇದೇ ಪ್ರಥಮವಾಗಿ ಚಿನ್ನದ ರೂಪದಲ್ಲಿ ಸರಕು ಅವಕಾಶವನ್ನು ಪ್ರಾರಂಭಿಸಿದೆ. ಇದರಿಂದ ತನ್ನ ಪಾಲುದಾರರಿಗೆ ಆರ್ಥಿಕ ಮುಗ್ಧತೆಯಿಂದ ಹೊರಬರಲು ಹೊಸ ಅವಕಾಶವನ್ನು ನೀಡಿದೆ.)

81. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮಹಿಳಾ ವಿರೋಧಿ ಲಿಂಗ ಪಕ್ಷಪಾತ ಧೋರಣೆಯನ್ನು ಕೊನೆಗಾಣಿಸಲು ಈ ಕೆಳಕಂಡ ಯಾವ ಆನ್ ಲೈನ್ ಅಭಿಯಾನವನ್ನು ಪ್ರಾರಂಭಿಸಿದೆ?

ಅ. #IsupportWoman

**ಆ. #IamThatWoman**

ಇ. #IStandWoman

ಈ. #IamForWoman

(ವಿವರಣೆ:- ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮಹಿಳಾ ವಿರೋಧಿ ಲಿಂಗ ಪಕ್ಷಪಾತ ಧೋರಣೆಯನ್ನು ಕೊನೆಗಾಣಿಸಲು #IamThatWoman ಎಂಬ ಆನ್ ಲೈನ್ ಅಭಿಯಾನವನ್ನು ಪ್ರಾರಂಭಿಸಿದೆ. ಈ ಮೂಲಕ ಮಹಿಳೆಯರು 'ಮಹಿಳೆಯರಿಂದ' 'ಮಹಿಳೆಯರಿಗಾಗಿ' ಎಂಬ ಅಂಶವನ್ನು ತೋರ್ಪಡಿಸಲಾಗುತ್ತದೆ ಅಲ್ಲದೆ ಮಹಿಳೆಯರು ಮಹಿಳೆಯರಿಗಾಗಿ ಮಾಡಿದ ಹಲವಾರು ಮಹತ್ತರವಾದ ಕೊಡುಗೆಗಳನ್ನು ಸ್ಮರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.)

82. 2017 ನೇ ಸಾಲಿನ 'ಮ್ಯಾನ್ ಬೂಕರ್ ಪ್ರಶಸ್ತಿ' ಯನ್ನು ಯಾರಿಗೆ ನೀಡಲಾಗಿದೆ?

**ಅ. ಜಾರ್ಜ್ ಸಾಂಡರ್**

ಆ. ಅಲೆಕ್ಸಾಂಡರ್ ಜುಕೇಮನ್

ಇ. ಅಬ್ದುಲ್ ರಶೀದ್

ಈ. ಸ್ಯಾಡಿ ಸ್ಮಿತ್

(ವಿವರಣೆ:- ಅಮೆರಿಕಾದ ಬರಹಗಾರರಾದ ಜಾರ್ಜ್ ಸಾಂಡರ್ ರವರು 2017 ನೇ ಸಾಲಿನ 'ಮ್ಯಾನ್ ಬೂಕರ್ ಪ್ರಶಸ್ತಿ' ಯನ್ನು ಮುಡಿಗೇರಿಸಿಕೊಂಡಿದ್ದಾರೆ, ಈ ಪ್ರಶಸ್ತಿ ತಮ್ಮ ಪ್ರಥಮ ಕಾದಂಬರಿ "ಲಿಂಕನ್ ಇನ್ ದಿ ಬಾಡೋರ್" ಗಾಗಿ ಅಭಿಸಿದೆ. ಬ್ರಿಟನ್ ನಿನ್ನ ಪ್ರತಿಷ್ಠಿತ ಇಂಗ್ಲಿಷ್ ಭಾಷಾ ಸಾಹಿತ್ಯ ಪುರಸ್ಕಾರ ಪಡೆದ ಎರಡನೇ ಅಮೆರಿಕನ್ ಬರಹಗಾರ ಎಂಬ ಹೆಗ್ಗಳಿಕೆಗೆ ಜಾರ್ಜ್ ಸಾಂಡರ್ ರವರು ಪಾತ್ರರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತ ಕಾದಂಬರಿ ಅಮೆರಿಕದ ಮಾಜಿ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ತಮ್ಮ 11 ವರ್ಷದ ಮಗನನ್ನು ಕಳೆದುಕೊಂಡ ಸಂದರ್ಭವನ್ನು ವಿವರಿಸುವ ಕಾದಂಬರಿಯಾಗಿದೆ. 2016 ರಲ್ಲಿ ಅಮೆರಿಕಾದ ಸಾಹಿತಿ ಪೌಲ್ ಬೀಟ್ಸ್ ಈ ಪ್ರಶಸ್ತಿಯನ್ನು ಪಡೆದಿದ್ದರು.)

83. 'ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ' ವನ್ನು ಎಂದು ಆಚರಿಸಲಾಗುತ್ತದೆ?

ಅ. ಅಕ್ಟೋಬರ್ 2

ಆ. ಅಕ್ಟೋಬರ್ 12

**ಇ. ಅಕ್ಟೋಬರ್ 17**

ಈ. ಅಕ್ಟೋಬರ್ 20

(ವಿವರಣೆ:- ವಿಶ್ವದಾದ್ಯಂತ ಬಡತನ ನಿರ್ಮೂಲನೆ ಮಾಡಲು ಮತ್ತು ವಿಶ್ವದಾದ್ಯಂತ ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜನರಲ್ಲಿ ಈ ಬಗ್ಗೆ ಅರಿವು ಮೂಡಲು ಪ್ರತಿವರ್ಷ ಅಕ್ಟೋಬರ್ 17 ರಂದು 'ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ' ವನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆ ಈ ದಿನಾಚರಣೆಯ ನಿರ್ಣಯವನ್ನು 1992 ರ ತನ್ನ ಜನರಲ್ ಅಸೆಂಬ್ಲಿಯಲ್ಲಿ ಕೈಗೊಂಡಿದ್ದು, ಈ ವರ್ಷ 25 ನೇ ವರ್ಷಾಚರಣೆಯಾಗಿದೆ.)

84. ಕೈಮಗ್ಗ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ಕೆಳಕಂಡ ಯಾವ ಇ-ಕಾಮರ್ಸ್ ಕಂಪನಿ ಕೇಂದ್ರ ಜವಳಿ ಸಚಿವಾಲಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ?

ಅ. ಫ್ಲಿಪ್ ಕಾರ್ಟ್

ಆ. ಅಮೆಜಾನ್

ಇ. ಅಜಿಯೋ

ಈ. ಮಿಂತ್ರ



(ವಿವರಣೆ:- ನೇಕಾರರನ್ನು ಮತ್ತು ಕೈಮಗ್ಗ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಇ-ಕಾಮರ್ಸ್ ಕಂಪನಿ ಮಿಂತ್ರ ಕೇಂದ್ರ ಜವಳಿ ಸಚಿವಾಲಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಮೂಲಕ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಆನ್ ಲೈನ್ ಮುಖಾಂತರ ಮಾರಾಟ ಮಾಡಲು ಮತ್ತು ಹೊಸ ಗ್ರಾಹಕ/ಅವಕಾಶಗಳನ್ನು ಆವಿಷ್ಕರಿಸಲು ಸಹಾಯ ಮಾಡಲಿದೆ.)

85. ವರ್ಲ್ಡ್ ವ್ರೆಸ್ಟ್ಲಿಂಗ್ ಎಂಟರ್ ಟೈನ್ಮೆಂಟ್ಸ್ (World Wrestling Entertainment (WWE) ನೊಂದಿಗೆ ಒಪ್ಪಂದ ಮಾಡಿಕೊಂಡ ಭಾರತದ ಮೊಟ್ಟಮೊದಲ ಮಹಿಳಾ ಕುಸ್ತಿಪಟು ಯಾರು?

**ಅ. ಕವಿತಾ ದೇವಿ**

ಆ. ಮೇರಿ ಕೋಮ್

ಇ. ಸಾಕ್ಷಿ ಮಲಿಕ್

ಈ. ಗೀತಾ ಪೋಗಟ್

(ವಿವರಣೆ:- ಹರಿಯಾಣದ ಕುಸ್ತಿಪಟು ಕವಿತಾ ದೇವಿ ವರ್ಲ್ಡ್ ವ್ರೆಸ್ಟ್ಲಿಂಗ್ ಎಂಟರ್ ಟೈನ್ಮೆಂಟ್ಸ್ (World Wrestling Entertainment (WWE) ನೊಂದಿಗೆ ಒಪ್ಪಂದ ಮಾಡಿಕೊಂಡ ಭಾರತದ ಮೊಟ್ಟಮೊದಲ ಮಹಿಳಾ ಕುಸ್ತಿಪಟು.)

86. ಭಾರತೀಯ ರಿಸರ್ವ್ ಬ್ಯಾಂಕ್ ನ ಆರ್ಥಿಕ ವರ್ಷ 2018 ರ ಪರಿಷ್ಕೃತ ಮಾರ್ಗಸೂಚಿಯನ್ವಯ, ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳಿಗೆ ಶೇಕಡ ಎಷ್ಟು ಬಡ್ಡಿ ದರವನ್ನು ನಿಗದಿಪಡಿಸಿದೆ?

ಅ. ಶೇ. 6

ಆ. ಶೇ. 6.5

**ಇ. ಶೇ. 7**

ಈ. ಶೇ. 7.5

(ವಿವರಣೆ:- ಭಾರತೀಯ ರಿಸರ್ವ್ ಬ್ಯಾಂಕ್ ನ ಆರ್ಥಿಕ ವರ್ಷ 2018 ರ ಪರಿಷ್ಕೃತ ಮಾರ್ಗಸೂಚಿಯನ್ವಯ, ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳಿಗೆ ದೀನ ದಯಾಳ್ ಅಂತೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಬ್ಯಾಂಕ್ ಗಳು ಶೇ. 7 ಬಡ್ಡಿ ದರದಲ್ಲಿ ಅನುದಾನ ನೀಡಲಿವೆ. ಈ ಮಾರ್ಗಸೂಚಿಗಳನ್ನು 21 ಸಾರ್ವಜನಿಕ ಬ್ಯಾಂಕ್ ಗಳು ಮತ್ತು 19 ಖಾಸಗಿ ಬ್ಯಾಂಕ್ ಗಳು ಅಳವಡಿಸಿಕೊಳ್ಳಲಿವೆ.)

87. ಈ ಕೆಳಕಂಡ ಯಾವ ರಾಜ್ಯ ಸರ್ಕಾರ ರೈತರಿಗಾಗಿ "ಭಾವಾಂತರ ಭುಗ್ತಾನ್ ಯೋಜನೆ" (Bhavantar Bhugtan Yojna) ಯನ್ನು ಪ್ರಾರಂಭಿಸಿದೆ?

ಅ. ಬಿಹಾರ

**ಆ. ಮಧ್ಯಪ್ರದೇಶ**

ಇ. ಪಂಜಾಬ್

ಈ. ಹರಿಯಾಣ

(ವಿವರಣೆ:- ಮಧ್ಯಪ್ರದೇಶ ಸರ್ಕಾರ ತನ್ನ ರಾಜ್ಯದ ರೈತಾಪಿ ವರ್ಗಕ್ಕಾಗಿ "ಭಾವಾಂತರ ಭುಗ್ತಾನ್ ಯೋಜನೆ" (Bhavantar Bhugtan Yojna) ಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ದರವನ್ನು ರಾಜ್ಯ ಸರ್ಕಾರವೇ ಪಾವತಿಸಲಿದೆ. ಈ ಯೋಜನೆಯ ಲಾಭ ಪಡೆಯಲು ರೈತರು ನಿಗದಿತ

ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಟ ಮಾಡಬೇಕಾಗುತ್ತದೆ ಮತ್ತು ಅಧಿಕೃತ ರಸೀದಿಯನ್ನು ಹೊಂದಿರಬೇಕಾಗುತ್ತದೆ.)

88. ಭಾರತದಲ್ಲಿ 'ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನ' ವನ್ನು ಎಂದು ಆಚರಿಸಲಾಗುತ್ತಿದೆ?

ಅ. ಅಕ್ಟೋಬರ್ 12

ಆ. ಅಕ್ಟೋಬರ್ 16

ಇ. ಅಕ್ಟೋಬರ್ 20

**ಈ. ಅಕ್ಟೋಬರ್ 21**

(ವಿವರಣೆ:- ಸೇವೆಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸಲು ಪ್ರತಿ ವರ್ಷ ಅಕ್ಟೋಬರ್ 21 ರಂದು ಭಾರತದಲ್ಲಿ 'ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನ' ವನ್ನು ಆಚರಿಸಲಾಗುತ್ತಿದೆ.)

89. ರಾಜ್ಯಸಭಾ ಟಿವಿ ಯ ಪ್ರಧಾನ ಸಂಪಾದಕ ಹುದ್ದೆಗೆ ಅಭ್ಯರ್ಥಿಯನ್ನು ನೇಮಕ ಮಾಡಲು ಯಾವ ಸಮಿತಿಯನ್ನು ರಚಿಸಲಾಗಿದೆ?

ಅ. ಲಾಲ್ ಕೃಷ್ಣ ಅಡ್ವಾನಿ ಸಮಿತಿ

ಆ. ಶಶಿತರೂರ್ ಸಮಿತಿ

**ಇ. ಸೂರ್ಯ ಪ್ರಕಾಶ್ ಸಮಿತಿ**

ಈ. ರಾಹುಲ್ ಶ್ರೀವತ್ಸವ ಸಮಿತಿ

(ವಿವರಣೆ:- ಪ್ರಸಾರ ಭಾರತಿ ಅಧ್ಯಕ್ಷರಾದ ಸೂರ್ಯ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ರಾಜ್ಯಸಭಾ ಟಿವಿ ಯ ಪ್ರಧಾನ ಸಂಪಾದಕ ಹುದ್ದೆಗೆ ಅಭ್ಯರ್ಥಿಯನ್ನು ನೇಮಕ ಮಾಡಲು 5 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.)

ನಡುವೆ ಪರಸ್ಪರ ಹಂಚಿಕೆ ಮಾಡಿಕೊಳ್ಳಲಾಯಿತು.)

90. 'ಬಿಯಾಡ್ ದಿ ಡ್ರೀಮ್ ಗರ್ಲ್ (Beyond the Dream Girl)' ಪುಸ್ತಕದ ಕರ್ತೃ ಯಾರು?

**ಅ. ರಾಮ್ ಕಮಲ್ ಮುಖರ್ಜಿ**

ಆ. ಕರಣ್ ಜೋಹರ್

ಇ. ಜಾವೇದ್ ಅಖ್ತರ್

ಈ. ಬಾಲಕೃಷ್ಣ

91. ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿ-2017 ರಲ್ಲಿ ಯಾವ ದೇಶವು ಪ್ರಶಸ್ತಿ ಪಡೆಯಿತು?

ಅ. ಜಪಾನ್

**ಆ. ಭಾರತ**

ಇ. ಮಲೇಷಿಯ

ಈ. ಪಾಕಿಸ್ತಾನ

ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿ-2017 ರ ಫೈನಲ್ ಪಂದ್ಯದಲ್ಲಿ ಮಲೇಷಿಯಾ ವಿರುದ್ಧ 2-1 ಗೋಲುಗಳಿಂದ ಭಾರತದ ಪುರುಷರ ಹಾಕಿ ತಂಡ ಪ್ರಶಸ್ತಿಗಳಿಸಿತು.

92. ಮಕಾವ್ ಓಪನ್ ಗಾಲ್ಫ್ ಪಂದ್ಯಾವಳಿ 2017 ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಗಾಲ್ಫ್ ಆಟಗಾರ ಯಾರು?

ಅ. ಚಿಕ್ಕರಂಗಪ್ಪ

ಆ. ಅರ್ಜುನ್ ಅತ್ತಾಲ್

ಇ. ಜ್ಯೋತಿ ರಾಂಧವ

**ಈ. ಗಗನ್ ಜೀತ್ ಬುಲ್ಲರ್**

ಭಾರತದ ಗಗನ್ ಜೀನ್ ಬುಲ್ಲರ್ ಮಕಾವ್ ಓಪನ್ ಗಾಲ್ಫ್ ಪಂದ್ಯಾವಳಿ 2017 ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ವಿಜಯದೊಂದಿಗೆ ಬುಲ್ಲರ್ ರವರು ಅರ್ಜುನ್ ಅತ್ತಾಲ್ ಮತ್ತು ಜ್ಯೋತಿ ರಾಂಧವ ರೊಂದಿಗೆ ಏಷ್ಯಾ ಖಂಡದ ಪ್ರವಾಸದಲ್ಲಿ ಅತೀ ಹೆಚ್ಚು (8)ಜಯ ದಾಖಲಿಸಿದವರಾಗಿ ಸ್ಥಾನ ಗಳಿಸಿದರು.

93. 2017 ರ ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದ ಭಾರತೀಯ ಆಟಗಾರ ಯಾರು?

**ಅ. ಕಿಡಂಬಿ ಶ್ರೀಕಾಂತ್**

ಆ. ಪರುಪಲ್ಲಿ ಕಶ್ಯಪ್

ಇ. ಪಿ.ವಿ.ಸಿಂಧು

ಈ. ಅಜಯ್ ಜಯರಾಮ್

2017 ರ ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಪ್ರಶಸ್ತಿ ಪಡೆದರು.

94. ಭಾರತದಲ್ಲಿ ಪ್ರಪ್ರಥಮವಾಗಿ "ರೋಲ್ ಆನ್-ರೋಲ್ ಆಫ್ (ರೋ-ರೋ) ಹಡಗು ಸೇವೆಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು?

ಅ. ಪಶ್ಚಿಮ ಬಂಗಾಳ

ಆ. ತಮಿಳುನಾಡು

**ಇ. ಗುಜರಾತ್**

ಈ. ಆಂಧ್ರಪ್ರದೇಶ

ಗುಜರಾತ್ ನ ಭವನಗರ ಜಿಲ್ಲೆಯ ಫೋಗಾದಿಂದ ಬರೂಚ್ ಜಿಲ್ಲೆಯ ದಹಜ್ ವರೆಗೂ ಭಾರತದ ಪ್ರಪ್ರಥಮವಾಗಿ "ರೋಲ್ ಆನ್-ರೋಲ್ ಆಫ್ (ರೋ-ರೋ) ಹಡಗು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ರವರು ಉದ್ಘಾಟಿಸಿದರು. ಈ ಹಡಗು ಸೇವೆ ಪ್ರಯಾಣಿಕ ಮತ್ತು ವಾಹನಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯಲಿದೆ, ಅಲ್ಲದೆ ಈ ಹಡಗು ಎರಡೂ ನಗರಗಳ ಅಂತರವನ್ನು 310 ಕಿ.ಮೀ. ಗಳಿಂದ ಕೇವಲ 30 ಕಿ.ಮೀ.ಗಳಿಗೆ ತಗ್ಗಿಸಲಿದೆ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಸದ್ಯ ಈ ಹಡಗು ಸುಮಾರು 100 ವಾಹನಗಳು ಮತ್ತು 250 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

95. ಈ ಕೆಳಗಿನ ಯಾವ ರಾಜ್ಯ ಬಾಳೆಹಣ್ಣಿನ ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಇತ್ತೀಚೆಗೆ ಬಾಳೆಹಣ್ಣಿನ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

**ಅ. ಆಂಧ್ರಪ್ರದೇಶ**

ಆ. ಕೇರಳ

ಇ. ಕರ್ನಾಟಕ

ಈ. ತಮಿಳುನಾಡು

ಬಾಳೆಹಣ್ಣಿನ ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಆಂಧ್ರಪ್ರದೇಶ ಸರ್ಕಾರದೊಂದಿಗೆ ಇತ್ತೀಚೆಗೆ ಬಾಳೆಹಣ್ಣಿನ ರಾಷ್ಟ್ರೀಯ ಸಂಶೋಧನಾ ಸಂಸ್ಥೆ, ತಿರುಚಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

96. ಕೌಶಲ್ಯಾಧಾರಿತ ತರಬೇತಿ ನೀಡಲು ಭಾರತದ ಮೊಟ್ಟಮೊದಲ "ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ" ಯಾವ ನಗರದಲ್ಲಿ ಸ್ಥಾಪನೆಗೊಂಡಿದೆ?

ಅ. ಅಹಮದಾಬಾದ್

ಆ. ಅಲಹಾಬಾದ್

ಇ. ಮುಂಬೈ

ಈ. ದೆಹಲಿ

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರುದ್ಯೋಗಿ ಯುವಕ/ಯುವತಿಯರಿಗೆ ಕೌಶಲ್ಯಾಧಾರಿತ ತರಬೇತಿ ನೀಡಲು ಭಾರತದ ಮೊಟ್ಟಮೊದಲ "ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ" ದೆಹಲಿಯಲ್ಲಿ ಸ್ಥಾಪನೆ ಮಾಡಲಾಯಿತು.

97. ಜಮ್ಮು-ಕಾಶ್ಮೀರ ರಾಜ್ಯದೊಂದಿಗೆ ನಿರಂತರ ಮಾತುಕತೆ ನಡೆಸಲು ಭಾರತ ಸರ್ಕಾರದ ಪ್ರತಿನಿಧಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?

ಅ. ಮುಕುಲ್ ರಾಯ್

ಆ. ದಿನೇಶ್ವರ್ ಶರ್ಮಾ

ಇ. ರಾಜೀವ್ ಕುಮಾರ್

ಈ. ಸಯ್ಯದ್ ಆಸಿಫ್ ಇಬ್ರಾಹಿಂ

ಜಮ್ಮು-ಕಾಶ್ಮೀರ ರಾಜ್ಯದೊಂದಿಗೆ ನಿರಂತರ ಮಾತುಕತೆ ನಡೆಸಲು ಭಾರತ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಮಾಜಿ ಐ.ಬಿ. ಮುಖ್ಯಸ್ಥರಾದ ದಿನೇಶ್ವರ್ ಶರ್ಮಾ ರವರನ್ನು ನೇಮಕ ಮಾಡಲಾಗಿದೆ. ಇವರು ಜಮ್ಮು-ಕಾಶ್ಮೀರದ ಎಲ್ಲಾ ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾತುಕತೆ ನಡೆಸಲಿದ್ದಾರೆ.

98. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಾಮಾಜಿಕ ಮಾಧ್ಯಮಗಳ ಪ್ರವೃತ್ತಿ ಮತ್ತು ದತ್ತಾಂಶಗಳನ್ನು ಸುರಕ್ಷತೆಯ ದೃಷ್ಟಿಯಿಂದ ವಿಶ್ಲೇಷಣೆ ನಡೆಸುತ್ತಿದೆ. ಈ ಪಡೆಯ ಕೇಂದ್ರ ಕಚೇರಿ ಎಲ್ಲಿದೆ?

ಅ. ಕಾನ್ಪುರ

ಆ. ನಾಗಪುರ

ಇ. ಚಂಡೀಗಡ

ಈ. ದೆಹಲಿ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಕೇಂದ್ರ ಕಚೇರಿ ದೆಹಲಿಯಲ್ಲಿದೆ. ಈ ಪಡೆ ಸಾಮಾಜಿಕ ಮಾಧ್ಯಮಗಳ ಪ್ರವೃತ್ತಿ ಮತ್ತು ದತ್ತಾಂಶಗಳನ್ನು ಸುರಕ್ಷತೆಯ ದೃಷ್ಟಿಯಿಂದ

ವಿಶ್ಲೇಷಣೆ ನಡೆಸಿ ದೇಶದ ವಿಮಾನ ನಿಲ್ದಾಣ, ಪರಮಾಣು ಕೇಂದ್ರ ಮತ್ತು ಅಂತರಿಕ್ಷ ಕೇಂದ್ರಗಳ ಸುರಕ್ಷತೆಯನ್ನು ಹೆಚ್ಚಿಸಲು ಬಳಸಲಿದೆ.

99. ಭಾರತದಲ್ಲಿ ಅತೀ ದೊಡ್ಡ ಮಾನವ ನಿರ್ಮಿತ ಚಿನ್ನೆಯನ್ನು ನಿರ್ಮಿಸಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ದಾಖಲಿಸಿದ ಚುನಾವಣಾ ಆಯೋಗ ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ?

ಅ. ಉತ್ತರಪ್ರದೇಶ

**ಆ. ಮೇಘಾಲಯ**

ಇ. ಹಿಮಾಚಲ ಪ್ರದೇಶ

ಈ. ಮಹಾರಾಷ್ಟ್ರ

ಹೊಸದಾಗಿ ನೋಂದಣಿಯಾದ ಯುವ ಮತದಾರರಿಂದ ಭಾರತದಲ್ಲಿ ಅತೀ ದೊಡ್ಡ ಮಾನವ ಚಿನ್ನೆಯನ್ನು ನಿರ್ಮಿಸಿ, ಮೇಘಾಲಯ ಚುನಾವಣಾ ಆಯೋಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ದಾಖಲಿಸಿತು. 2870 ಯುವ ಮತದಾರರಿಂದ ಈ ಮಾನವ ಸರಪಳಿಯನ್ನು ನಿರ್ಮಿಸಿತು.

100. ಫಿಫಾ (FIFA) 2017 ರ "ವರ್ಷದ ಅತ್ಯುತ್ತಮ ಆಟಗಾರ" ಪ್ರಶಸ್ತಿಗೆ ಭಾಜನರಾದ ಪುರುಷ ಆಟಗಾರ ಯಾರು?

ಅ. ಒಲಿವಿಯರ್ ಗಿರೋಡ್

ಆ. ನೇಮರ್

ಇ. ರೊನಾಲ್ಡೋ

**ಈ. ಕ್ರಿಸ್ತಿಯಾನ ರೊನಾಲ್ಡೊ**

ಪೋರ್ಚುಗಲ್ ನ ರಿಯಲ್ ಮ್ಯಾಡ್ರಿಡ್ ಕ್ಲಬ್ ನ ಪುಟ್ ಬಾಲ್ ಆಟಗಾರ ಕ್ರಿಸ್ತಿಯಾನ ರೊನಾಲ್ಡೊ ಫಿಫಾ (FIFA) 2017 ರ "ವರ್ಷದ ಅತ್ಯುತ್ತಮ ಆಟಗಾರ" ಪ್ರಶಸ್ತಿಗೆ ಭಾಜನರಾದರು.

101. ವಿಶ್ವ ಪೋಲಿಯೋ ದಿನಾಚರಣೆಯನ್ನು ಯಾವ ತಾರೀಖಿನಂದು ಆಚರಿಸಲಾಗುತ್ತದೆ?

ಅ. ಅಕ್ಟೋಬರ್ 12

ಆ. ಅಕ್ಟೋಬರ್ 18

ಇ. ಅಕ್ಟೋಬರ್ 20

**ಈ. ಅಕ್ಟೋಬರ್ 24**

ವಿಶ್ವದಾದ್ಯಂತ ಸಾರ್ವಜನಿಕರಲ್ಲಿ ಪೋಲಿಯೋ ರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ, ಪ್ರತಿ ವರ್ಷ ಅಕ್ಟೋಬರ್ 24 ರಂದು "ವಿಶ್ವ ಪೋಲಿಯೋ ದಿನ"ವನ್ನಾಗಿ ಆಚರಿಸಲಾಗುತ್ತಿದೆ. ದಶಕದ ಹಿಂದೆ ರೋಟರಿ ಇಂಟರ್ ನ್ಯಾಷನಲ್ ಪೋಲಿಯೋ ರೋಗಕ್ಕೆ ಪ್ರಥಮವಾಗಿ ವೈದ್ಯಕೀಯ ಚುಚ್ಚುಮದ್ದು ಕಂಡುಹಿಡಿದ ತಂಡದ ಮುಖ್ಯಸ್ಥರಾದ ಜೋನಸ್ ಸಾಲ್ಕ ರವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತಿದೆ.

102. ವಿಶ್ವ ಸಂಸ್ಥೆ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?

**ಅ. ಅಕ್ಟೋಬರ್ 24**

ಆ. ಅಕ್ಟೋಬರ್ 22

ಇ. ಅಕ್ಟೋಬರ್ 20

ಈ. ಅಕ್ಟೋಬರ್ 30

ವಿಶ್ವ ಸಂಸ್ಥೆಯ ಧೈಯೋದ್ದೇಶ ಮತ್ತು ಸಾಧನೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 24 ರಂದು "ವಿಶ್ವ ಸಂಸ್ಥೆ ದಿನ" ವನ್ನಾಗಿ ಆಚರಿಸಲಾಗುತ್ತಿದೆ. 1948 ರಲ್ಲಿ ಐದು ಶಾಶ್ವತ ಸದಸ್ಯ ರಾಷ್ಟ್ರಗಳನ್ನೊಳಗೊಂಡು ವಿಶ್ವ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು.

103. ರೈತರಿಗೆ ಟ್ರಾಕ್ಟರ್ ಕೊಂಡುಕೊಳ್ಳಲು ಸಾಲ ಸೌಲಭ್ಯ ಒದಗಿಸಲು ಎಸ್ಕಾರ್ಟ್ ಟ್ರಾಕ್ಟರ್ ಉತ್ಪಾದಕ ಸಂಸ್ಥೆಯೊಂದಿಗೆ ಈ ಕೆಳಕಂಡ ಯಾವ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ?

**ಅ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ**

ಆ. ಕೆನರಾ ಬ್ಯಾಂಕ್

ಇ. ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್

ಈ. ಕಾರ್ಪೊರೇಷನ್ ಬ್ಯಾಂಕ್

ರೈತರಿಗೆ ಎಸ್ಕಾರ್ಟ್ ಟ್ರಾಕ್ಟರ್ ಕೊಂಡುಕೊಳ್ಳಲು ನೆರವಾಗಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಕಾರ್ಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೈತರಿಗೆ ಟ್ರಾಕ್ಟರ್ ಕೊಂಡುಕೊಳ್ಳಲು ಸಾಲ ಸೌಲಭ್ಯ ನೀಡಲಿದೆ. ರೈತರಿಗೆ ಶಕ್ತಿಯುತ ಟ್ರಾಕ್ಟರ್ ಕೊಳ್ಳಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಿದೆ.

104. ಭಾರತೀಯ ರಿಸರ್ವ್ ಬ್ಯಾಂಕ್ ಯಾವ ಕಂಪನಿಗಳಿಗೆ Legal Entity Identifier (LEI) ಅನ್ನು ಕಡ್ಡಾಯಗೊಳಿಸಲಿದೆ?

ಅ. ರೂ. 10 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ಕಂಪನಿಗಳಿಗೆ

ಆ. ರೂ. 1 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ಕಂಪನಿಗಳಿಗೆ

**ಇ. ರೂ. 5 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ಕಂಪನಿಗಳಿಗೆ**

ಈ. ರೂ. 20 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ಕಂಪನಿಗಳಿಗೆ

ವಾರ್ಷಿಕ ರೂ. 5 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ಕಂಪನಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ 20 ಅಂಕಗಳ LEI ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಲಿದೆ. ಇದರಿಂದ ಬ್ಯಾಂಕ್ ಗಳಿಗೆ ಒಂದೇ ಕಂಪನಿಗೆ ಹಲವು ಬಾರಿ ಸಾಲ ಸೌಲಭ್ಯ ಒದಗಿಸುವುದನ್ನು ತಪ್ಪಿಸುತ್ತದೆ.

105. ಕೇಂದ್ರ ಪಟ್ಟಿಯಲ್ಲಿರುವ 'ಇತರೆ ಹಿಂದುಳಿದ ವರ್ಗ' ದ (OBC) ಜಾತಿಗಳ ಮರುವಿಂಗಡಣೆ ಪರಿಶೀಲಿಸಲು ಈ ಕೆಳಕಂಡ ಯಾವ ವಿಧಿಯನ್ವಯ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ?

ಅ. 335 ನೇ ವಿಧಿ

**ಆ. 340 ನೇ ವಿಧಿ**

ಇ. 342 ನೇ ವಿಧಿ

ಈ. 348 ನೇ ವಿಧಿ

ರಾಷ್ಟ್ರಪತಿ ರಾಮ್ ನಾಥ್ ಕೋವಿಂಧ್ ಸಂವಿಧಾನದ 340 ನೇ ವಿಧಿಯನ್ವಯ ಕೇಂದ್ರ ಪಟ್ಟಿಯಲ್ಲಿರುವ 'ಇತರೆ ಹಿಂದುಳಿದ ವರ್ಗ' ದ (OBC) ಜಾತಿಗಳ ಮರುವಿಂಗಡಣೆ ಪರಿಶೀಲಿಸಲು ಸಮಿತಿ ರಚಿಸಿದೆ. 4 ಸದಸ್ಯರ ಸಮಿತಿಯ ಅಧ್ಯಕ್ಷರಾಗಿ ನ್ಯಾಯಮೂರ್ತಿ ಜಿ.ರೋಹಿಣಿ ನೇಮಕಗೊಂಡಿದ್ದಾರೆ. ಈ ಸಮಿತಿ 12 ವಾರಗಳೊಳಗಾಗಿ ತನ್ನ ವರದಿ ರಾಷ್ಟ್ರಪತಿಗಳಿಗೆ ಸಲ್ಲಿಸಲಿದೆ. ಓಬಿಸಿ ಪಟ್ಟಿಯಲ್ಲಿರುವ ಅತೀ ಹಿಂದುಳಿದ ಜಾತಿಗಳನ್ನು ಗುರುತಿಸಿ ಅಂತಹ ವರ್ಗದವರಿಗೆ ಶಿಕ್ಷಣ ಮತ್ತು ಹುದ್ದೆಗಳಲ್ಲಿ ಹೆಚ್ಚಿನ ಪ್ರತಿನಿಧ್ಯ ದೊರಕಿಸುವುದು ಸಮಿತಿಯ ಮುಖ್ಯ ಉದ್ದೇಶವಾಗಿದೆ.

106. ಪ್ರಾಚೀನ ಔಷಧಿಗಳ BIMSTEC ಟಾಸ್ಕ್ ಫೋರ್ಸ್ ನ ಮೊದಲ ಸಭೆಯನ್ನು ಈ ಕೆಳಕಂಡ ಯಾವ ದೇಶ ಆಯೋಜಿಸಿತ್ತು?

ಅ. ಬಾಂಗ್ಲಾದೇಶ

ಆ. ನೇಪಾಳ

ಇ. ಶ್ರೀಲಂಕ

ಈ. ಭಾರತ

ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಾದ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ಶ್ರೀಲಂಕ, ಥೈಲ್ಯಾಂಡ್, ಭೂತಾನ್ ಮತ್ತು ನೇಪಾಳ ದೇಶಗಳ ಒಕ್ಕೂಟ ಸಂಸ್ಥೆಯಾದ BIMSTEC (Bengal Initiative for Multi-Sectoral Technical and Economic Co-operation) ಪ್ರಾಚೀನ ಔಷಧಿಗಳ ಟಾಸ್ಕ್ ಫೋರ್ಸ್ ನ ಮೊದಲ ಸಭೆಯನ್ನು ಭಾರತದಲ್ಲಿ ಆಯೋಜಿಸಲಾಗಿತ್ತು.

107. ವರ್ಲ್ಡ್ ಫುಡ್ ಇಂಡಿಯಾ (World Food India) 2017 ರ "ಕೇಂದ್ರಬಿಂದು ರಾಜ್ಯ" ಯಾವುದು?

ಅ. ಕೇರಳ

ಆ. ಒಡಿಶಾ

ಇ. ಅಸ್ಸಾಂ

ಈ. ಪಂಜಾಬ್

ಅಂತರರಾಷ್ಟ್ರೀಯ ಆಹಾರ ಉತ್ಸವ "ವರ್ಲ್ಡ್ ಫುಡ್ ಇಂಡಿಯಾ" (World Food India) 2017 ರ ಕೇಂದ್ರಬಿಂದು ರಾಜ್ಯ ಒಡಿಶಾ ಆಗಿದೆ. ಜಪಾನ್, ಡೆನ್ಮಾರ್ಕ್ ಮತ್ತು ಜರ್ಮನಿ ಪಾಲುದಾರ ದೇಶಗಳಾಗಿವೆ ಹಾಗೂ ಇಟಲಿ ಮತ್ತು ನೆದರ್ಲ್ಯಾಂಡ್ "ಕೇಂದ್ರಬಿಂದು ರಾಷ್ಟ್ರ"ಗಳಾಗಿವೆ. 450 ದೇಶೀಯ ಮತ್ತು 200 ಜಾಗತಿಕ ಸಂಸ್ಥೆಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ.

108. ಜಾಗತಿಕ ಆರ್ಥಿಕ ಸಲಹಾ ಸಂಸ್ಥೆ 'ಆರ್ಟಿಎನ್ ಕ್ಯಾಪಿಟಲ್' ಬಿಡುಗಡೆಗೊಳಿಸಿದ "ಗ್ಲೋಬಲ್ ಪಾಸ್ ಪೋರ್ಟ್ ಪವರ್ Rank 2017" ರಲ್ಲಿ ಭಾರತ ಎಷ್ಟನೇ ಶ್ರೇಯಾಂಕ ಪಡೆದಿದೆ?

ಅ. 75 ನೇ ಶ್ರೇಯಾಂಕ

ಆ. 78 ನೇ ಶ್ರೇಯಾಂಕ

ಇ. 80 ನೇ ಶ್ರೇಯಾಂಕ

ಈ. 85 ನೇ ಶ್ರೇಯಾಂಕ

ಜಾಗತಿಕ ಆರ್ಥಿಕ ಸಲಹಾ ಸಂಸ್ಥೆ 'ಆರ್ಟಿಎನ್ ಕ್ಯಾಪಿಟಲ್' ಬಿಡುಗಡೆಗೊಳಿಸಿದ "ಗ್ಲೋಬಲ್ ಪಾಸ್ ಪೋರ್ಟ್ ಪವರ್ Rank 2017" ರಲ್ಲಿ ಭಾರತ 75 ನೇ ಶ್ರೇಯಾಂಕ ಪಡೆದಿದೆ. ಒಟ್ಟು 94 ರಾಷ್ಟ್ರಗಳ ಪೈಕಿ ಭಾರತ 51 ವಿಸಾ ರಹಿತ ಅಂಕಗಳನ್ನು ಗಳಿಸಿ 75 ನೇ ಸ್ಥಾನ ಗಳಿಸಿದೆ. ಈ ಪಟ್ಟಿಯಲ್ಲಿ ಸಿಂಗಾಪುರ, ಜರ್ಮನಿ, ಸ್ವೀಡನ್ ಮತ್ತು ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿವೆ.

109. ಕೇಂದ್ರ ಸರ್ಕಾರದ ಈ ಕೆಳಕಂಡ ಯಾವ ಸಚಿವಾಲಯಗಳು ಜಂಟಿಯಾಗಿ "ಸಾಥಿ (SAATHI)" ಎಂಬ ನೂತನ ಯೋಜನೆಯನ್ನು ಪ್ರಾರಂಭಿಸಿವೆ?

**ಅ. ಇಂಧನ ಮತ್ತು ಜವಳಿ ಸಚಿವಾಲಯ**

ಆ. ಮಹಿಳಾ ಮತ್ತು ಮಕ್ಕಳ ಹಾಗೂ ಗೃಹ ಸಚಿವಾಲಯ

ಇ. ಇಂಧನ ಮತ್ತು ರೈಲ್ವೆ ಸಚಿವಾಲಯ

ಈ. ಅಲ್ಪಸಂಖ್ಯಾತರ ಮತ್ತು ಸಾರಿಗೆ ಸಚಿವಾಲಯ

ಕೇಂದ್ರ ಸರ್ಕಾರದ ಇಂಧನ ಮತ್ತು ಜವಳಿ ಸಚಿವಾಲಯಗಳು ಜಂಟಿಯಾಗಿ "ಸಾಥಿ (SAATHI)" ಎಂಬ ನೂತನ ಯೋಜನೆಯನ್ನು ಪ್ರಾರಂಭಿಸಿವೆ. ಈ ಯೋಜನೆಯಡಿ EESL (Energy Efficient Services Limited) ಸಣ್ಣ ಮತ್ತು ಮಧ್ಯಮ ಗಾತ್ರದ ಪವರ್ ಲೂಮ್ಸ್ ಗಳನ್ನು ಯಾವುದೇ ಮುಂಗಡ ಹಣ ಪಡೆಯದೆ ವಿತರಿಸಲಿದೆ.

110. "ಇಂಡಿಯ 2017 ಇಯರ್ ಬುಕ್" ಎಂಬ ಇ-ಪುಸ್ತಕದ ಕರ್ತೃ ಯಾರು?

ಅ. ಆರ್.ಕೆ.ವರ್ಮಾ

ಆ. ಮುಕುಲ್ ರೋಹಟ್ಟಿ

**ಇ. ರಾಜೀವ್ ಮೆಹರ್ಷಿ**

ಈ. ನಾರಿಮನ್

ಭಾರತದ ಕಂಪ್ಯೂಟರ್ ಮತ್ತು ಆಡಿಟರ್ ಜನರಲ್ ಹಾಗೂ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಷಿ ಭಾರತದ ಪ್ರಚಲಿತ ವಿದ್ಯಮಾನಗಳ "ಇಂಡಿಯ 2017 ಇಯರ್ ಬುಕ್" ಎಂಬ ಇ-ಪುಸ್ತಕವನ್ನು ರಚಿಸಿದ್ದಾರೆ.